S.J.S. Enterprises Limited

(Formerly known as S.J.S. Enterprises Private Limited)
Sy No 28/P16 of Agra Village and Sy No 85/P6
of B.M Kaval Village Kengeri Hobli Bangalore 560082

P: +91 80 6194 0777 F: +91 80 28425110

Email ld: info@sjsindia.com, compliance@sjsindia.com

ISO 14001 ISO 45001 ISO 9001 IATE 16949 Certified

CIN: L51909KA2005PLC036601

www.sisindia.com



May 22, 2024

To,

National Stock Exchange of India Limited	BSE Limited
Exchange Plaza, 5 th Floor,	Corporate Relationship Department,
Plot No. C/1, G Block,	2 nd Floor, New Trading Wing,
Bandra – Kurla Complex,	Rotunda Building, P.J. Towers,
Bandra (E), Mumbai -400 051	Dalal Street, Mumbai – 400 001

Scrip Code: 543387

ISIN: INE284S01014

Symbol: SJS

Dear Sir/Madam,

Subject: Newspaper Publication of Financial Results (Standalone and Consolidated) of the Company for the quarter and year ended March 31, 2024.

Pursuant to Regulation 30 and 47 of the Securities and Exchange Board of India (Listing Obligations and Disclosure Requirements) Regulations 2015, as amended, we are enclosing herewith copies of newspaper publication extract of audited financial results of the Company for the quarter and year ended March 31, 2024, published in:

- 1. Financial Express (English edition), issue dated May 22, 2024 and
- 2. Vishwavani (Kannada edition), issue dated May 22, 2024.

You are requested to kindly take the same on record.

Thank you.
Yours faithfully,
For S.J.S. Enterprises Limited

Thabraz Hushain W.

Company Secretary and Compliance Officer

Membership No.: A51119

Encl: As above

FINANCIAL EXPRESS



GODAWARI POWER & ISPAT LIMITED

Regd. Office: 428/2, Phase-I, Industrial Area, Siltara, Raipur (C.G.) Corporate Office: Hira Arcade, Pandri, Raipur (C.G.) 492004 CIN.: L27106CT1999PLC013756, Tel: 0771-4082000, Fax: 0771-4057601, Web.: www.godawaripowerispat.com, E-mail: yarra.rao@hiragroup.com

	Particulars	CONSOLIDATED						
S.		3 MONTHS ENDED			YEAR ENDED			
No.		Audited	Un-audited	Audited	Audited	Audited		
		31.03.2024	31.12.2023	31.03.2023	31.03.2024	31.03.2023		
1	Total income from Operations	1569.99	1324.71	1342.27	5553.28	5857.10		
2	Net Profit / (Loss) for the period (before Tax, Exceptional and/or Extraordinary items)	310.18	296.44	258.02	1238.46	1097.31		
3	Net Profit / (Loss) for the period before tax (after Exceptional and/or Extraordinary items)	309.86	296.44	243.29	1255.98	1082.58		
4	Net Profit / (Loss) for the period after tax (after Exceptional and/or Extraordinary items)	218.85	229.16	169.54	935.59	793.36		
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	216.89	236.48	153.32	960.22	779.03		
6	Paid-up Equity Share Capital	62.36	62.36	64.86	62.36	64.86		
7	Reserves (excluding Revaluation Reserve as shown in the Audited Balance Sheet of the previous year)	9.58		5.72	4433.52	3840.59		
8	Earnings Per Share (of Rs. 5/- each) (for continuing and discontinued operations) (before and after extraordinary items) (a) Basic (b) Diluted	17.60 17.47	18.38 18.38	13.07 13.07	75.09 74.52	61.16 61.16		

S.	Particulars		(Rs In Crores) STANDALONE						
No.	raitionars		YEAR ENDED						
		Audited	Un-audited	Audited	Audited 31.03.2024	Audited 31.03.2023			
		31.03.2024	31.12.2023	31.03.2023					
1	Total Income From Operations	1431.63	1235.06	1247.83	5131.88	5380.96			
2	Profit/(Loss) before tax	297.80	296.14	264.15	1235.11	1077.63			
3	Profit/(Loss) after tax	209.24	228.59	191.90	917.44	798.22			

Notes: 1. The Financial Results of the company for the quarter and year ended 31st March, 2024 have been reviewed by the Audit Committee and approved by the Board of Directors at their respective meetings held on 21st May, 2024.

2. The above is an extract of the detailed format of financial results filed for the quarter and year ended 31st March, 2024 filed with stock exchanges under regulation 33 &

other applicable provisions of the SEBI (Listing Obligations and Disclosure Requirements) Regulations, 2015. The full formats of the financial results are available on the stock exchange websites (www.bseindia.com and www.nseindia.com) and on the Company's website (www.godawaripowerispat.com) For and on behalf of Board of Directors Place: Raipur

Date: 21.05.2024

Abhishek Agrawal, Whole Time Director



S.J.S. ENTERPRISES LIMITED

(Formerly S.J.S. Enterprises Private Limited)

Registered and Corporate Office: Sy No 28/P16 of Agra Village and Sy No 85/P6 of B.M Kaval Village, Kengeri Hobli, Bangalore 560 082, Karnataka, India Website: www.sjsindia.com | E-mail: compliance@sjsindia.com | Tel: +91 80 6194 0777 CIN: L51909KA2005PLC036601

Extract of Statement of consolidated audited financial results for the Quarter & Financial Year ended 31st March 2024

Sr.			Quarter ended	Year ended		
No.	Particulars	31 March 2024 Audited	31 December 2023 Unaudited	31 March 2023 Audited	31 March 2024 Audited	31 March 2023 Audited
1	Total income from operations	1867.89	1605.85	1,065.69	6278.00	4,330.49
2	Net Profit for the period (before tax and exceptional items)	363.77	279,02	206.49	1126.49	911.70
3	Net Profit for the period before tax (after exceptional items)	363.77	279.02	206.49	1126.49	911.70
4	Net Profit for the period after tax and after exceptional items	271.77	208.53	153.82	853.71	672.53
5	Total Comprehensive Income for the period [Comprising Profit for the period (after tax) and Other Comprehensive Income (after tax)]	295.98	206.52	153.91	868.75	666.80
6	Equity Share Capital	310.38	310.38	304.38	310.38	304.38
7	Other Equity					
8	Earnings Per Share (of Rs. 10/- each)	Not annualised	Not annualised	Not annualised	Annualised	Annualised
	1, Basic	8.64	6.72	5.05	27.45	22.10
-0	2. Diluted	8.46	6.57	4.99	26.87	21.81

Key Standalone Financial Information of the company is given below;

Sr.			Quarter ended			
No.	Particulars	31 March 2024 Audited	31 December 2023 Unaudited	31 March 2023 Audited	31 March 2024 Audited	31 March 2023 Audited
1	Total Revenue from Operations	1022.59	910.52	693.55	3633.61	2,961.92
2	Profit before tax	239.68	219.55	158.04	885.56	786.96
3	Profit after tax	183.76	165.41	121.31	675.59	587.86
4	Total Comprehensive Income	206.84	164.17	121.81	691.60	581.03

- The above Consolidated and Standalone audited financial results for the quarter and year ended 31 March 2024 has been reviewed by the Audit Committee and thereafter approved by the Board of Directors at their respective meeting held on 20 May 2024.
- The above is an extract of the audited quarterly & year ended financial results filed with the Stock Exchanges under Regulation 33 of the SEBI (Listing Obligations and Disclosures Requirements) Regulations, 2015 as amended. The detailed audited financial results are available on the website of BSE Limited at www.bseindia.com and National Stock Exchange of India Limited at www.nseindia.com and also on the Company's website at www.sjsindia.com.

For and on behalf of the Board of Directors of S.J.S. Enterprises Limited

Place: Bangalore Date: 20 May 2024

K A Joseph Managing Director DIN: 00784084

This advertisement is for information purpose only and does not constitute an offer or an invitation or a recommendation to purchase, to hold or sell securities. This is not an announcement for the offer document. All capitalized terms used herein and not defined herein shall have the meaning assigned to them in the letter of offer dated May 09th, 2024 the "Letter of offer" or ("LOF") filed with BSE Limited ("BSE").

Our Company was originally incorporated as "Sarthak Suppliers Private Limited" on January 23, 2009 as a Private Limited and a Private Limited and a Private Limited and Incorporated as "Sarthak Suppliers Private Limited" on January 23, 2009 as a Private Limited and a Private Limited and Incorporated as "Sarthak Suppliers Private Limited" on January 23, 2009 as a Private Limited and Incorporated as "Sarthak Suppliers Private Limited" on January 23, 2009 as a Private Limited and Incorporated as "Sarthak Suppliers Private Limited" on January 23, 2009 as a Private Limited and Incorporated as "Sarthak Suppliers Private Limited" on January 23, 2009 as a Private Limited and Incorporated as "Sarthak Suppliers Private Limited" on January 23, 2009 as a Private Limited and Incorporated as "Sarthak Suppliers Private Limited" on January 23, 2009 as a Private Limited and Incorporated as "Sarthak Suppliers Private Limited" on January 23, 2009 as a Private Limited and Incorporated as "Sarthak Suppliers Private Limited" on January 23, 2009 as a Private Limited and Incorporated as "Sarthak Suppliers Private Limited" on January 23, 2009 as a Private Limited and Incorporated as "Sarthak Suppliers Private Limited" on January 23, 2009 as a Private Limited and Incorporated as "Sarthak Suppliers Private Limited" on January 23, 2009 as a Private Limited and Incorporated as "Sarthak Suppliers Private Limited" on January 23, 2009 as a Private Limited and Incorporated as "Sarthak Suppliers Private Limited" on January 23, 2009 as a Private Limited and Incorporated as "Sarthak Suppliers Private Limited" on January 23, 2009 as a Private Limited and Incorporated as "Sarthak Suppliers Private Limited" on January 23, 2009 as a Private Limited and Incorporated as "Sarthak Suppliers Private Limited" on January 24, 2009 as a Private Limited and Incorporated as "Sarthak Suppliers Private Limited" on January 24, 2009 as a Private Limited and Incorporated as Incorporated as Incorporated As Incorporated As Incorporated As Incorporated As Incorporated A fresh Certificate of Incorporation was granted by the Registrar of Companies, Delhi and Haryana at New Delhi on January 27, 2016. Further, our Company was converted into a public limited company was converted into a public limited company was converted into a public limited company was changed to "IFL Enterprises Limited" on February 18, 2016 and a fresh Certificate of Incorporation consequently upon change of name was granted by the Registrar of Companies, Delhi and Haryana. For further details of change in name and registered office of our Company, please refer to "General Information" beginning on page 38 of this Letter of Offer. Corporate Identification Number: L74110GJ2009PLC151201

Registered Office: Office No. 412, 4th Floor Shilp Zaveri, Samruddhi Soc., NR. Shyamal Cross Road, Satellite, Polytechnic Ahmadabad, Gujarat, India-380015

Contact Person: Mr. Rahul Pitaliya, Company Secretary and Compliance Officer; Tel: + 91-7990080239 Email-ID: Iflenterprice3@gmail.com Website: www.iflenterprises.com

OUR PROMOTER: MR. NISHANT SUBHASHCHANDRA GANDHI

ISSUE PROGRAMME ISSUE OPENS ON ISSUE CLOSES ON# LAST DATE FOR ON MARKET RENUNCIATIONS* Monday, 27th May, 2024 Thursday, 20th June, 2024 Tuesday, 25th June, 2024

Eligible Equity Shareholders are requested to ensure that renunciation through off-market transfer is completed in such a manner that the Rights Entitlements are credited to the demat account of the Renouncee(s) on or prior to the Issue Closing Date. # Our Board or a duly authorized committee thereof will have the right to extend the Issue Opening Date (inclusive of the Issue Opening Date). Further, no withdrawal of Application shall be permitted by any Applicant after the Issue Closing Date.

ISSUE OF UPTO 49,52,69,896 EQUITY SHARES OF FACE VALUE OF ₹ 1.00/- (RUPEE ONE ONLY) EACH OF OUR COMPANY (THE 'RIGHTS EQUITY SHARES') FOR CASH AT A PRICE OF ₹ 1.00/- (RUPEE ONE ONLY) PER RIGHT EQUITY SHARE AGGREGATING UP TO ₹ 4952.69/- LAKHS* ON A RIGHTS BASIS TO THE ELIGIBLE EQUITY SHARE HOLDERS OF OUR COMPANY IN THE RATIO OF 198 (ONE HUNDRED NINETY-EIGHT) EQUITY SHARE(S) FOR EVERY 100 (ONE HUNDRED) EQUITY SHARE HELD BY THE ELIGIBLE EQUITY SHARE HELD BY THE ELI BEGINNING ON PAGE 176.

TATMENT SCHEDOLE FOR THE RIGHTS EQUIT I SHARES							
AMOUNT PAYABLE PER RIGHTS EQUITY SHARE*	FACE VALUE (₹)	PREMIUM (₹)	TOTAL (₹)				
On Application 100%	1.00	Nil	1.00				
Total (₹)	1.00	Nil	1.00				
	9,000,000 9,000	1000					

ASBA* In accordance with Regulation 76 of the SEBI ICDR Regulations, SEBI Rights Issue Circulars, SEBI/HO/CFD/DIL2/CIR/P/2021/633 dated October 1, 2021, SEBI/HO/CFD/DIL2/ Rights Entitlements credited/ lying in his/ her own demat account prior to the renunciation.

CIR/P/2021/552 dated April 22, 2021, SEBI/HO/CFD/DIL1/CIR/P/2021/13 dated January 19,2021, SEBI/HO/CFD/DIL1/CIR/P/2020/136 dated July 24 2020; and SEBI/HO/CFD/DIL2/ CIR/P/2020/78 dated May 6, 2020 (collectively hereafter referred to as "SEBI Rights Issue Circulars") and subject to the conditions prescribed under the SEBI circular SEBI/CFD/DIL/ ASBA/1/2009/30/12 dated December 30, 2009 and SEBI circular CIR/CFD/DIL/1/2011 dated April 29, 2011 (together "ASBA Circulars"), all Investors desiring to make an Application in the Issue are mandatorily required to use either the ASBA process. Original Shareholders shall mean the Resident Shareholders who are holding the Equity Shares of our Company as on the Record Date i.e., May 17th, 2024. Investors should carefully read the provisions applicable to such Applications before making their Application through ASBA. For details, see "Procedure for Application through the ASBA Process" on page 176 of the Letter of Offer

Please Note that In accordance with Regulation 77A of the SEBI ICDR Regulations read with the SEBI Rights Issue Circulars, the credit of Rights Entitlements and Allotment of Rights Equity Shares shall be made in dematerialized form only. Accordingly, Eligible Equity Shareholders holding Equity Shares in physical form as on Record Date i.e. May 17th, 2024 and desirous of subscribing to Rights Equity Shares in this Issue are advised to furnish the details of their demat account to the Registrar or our Company, in the manner provided on the website of the Registrar to the Issue at www.skylinerta.com at least two Working Days prior to the Issue Closing Date i.e. Tuesday, 25th June, 2024. They may also communicate with the Registrar with the help of the helpline number (+011-40450193/97) and their email address (grievances@skylinerta.com).

account details are not available with our Company or the Registrar, shall be credited in a demat suspense escrow account opened by our Company namely IFL Enterprises Limited Unclaimed Securities Suspense Account Operated By Skyline FSP Ltd for credit for Right Entitlement. As on Record Date and who have not furnished the details of their demat account to the Registrar or our Company at least two Working Days prior to the Issue Closing Date, i.e. 25th

Prior to the Issue Opening Date, the Rights Entitlements of those resident Eligible Equity Shareholders, among others, who hold Equity Shares in physical form, and whose demat

PROCEDURE FOR APPLICATION: In accordance with Regulation 76 of the SEBI ICDR Regulations, SEBI Rights Issue Circulars and ASBA Circulars, all Investors desiring to make an Application in this Issue are mandatorily required to use either the ASBA process or the optional mechanism instituted only for resident Investors in this Issue. Investors should

June, 2024 shall not be eligible to make an Application for Rights Equity Shares against their Rights Entitlements with respect to the equity shares held in physical form.

carefully read the provisions applicable to such Applications before making their Application through ASBA or the optional mechanism. For details of procedure for application by the resident Eligible Equity Shareholders holding Equity Shares in physical form as on the Record Date, see "Procedure for Application by

Eligible Equity Shareholders holding Equity Shares in physical form" beginning on page 179 of this Letter of Offer. PROCEDURE FOR APPLICATION THROUGH THE ASBA PROCESS: An investor, wishing to participate in this Issue through the ASBA facility, is required to have an ASBA enabled

bank account with an SCSB, prior to making the Application. Investors desiring to make an Application in this Issue through ASBA process, may submit the Application Form to the Designated Branch of the SCSB or online/electronic Application through the website of the SCSBs (if made available by such SCSB) for authorizing such SCSB to block Application Money payable on the Application in their respective ASBAAccounts Investors should ensure that they have correctly submitted the Application Form, or have otherwise provided an authorisation to the SCSB, via the electronic mode, for blocking funds

in the ASBA Account equivalent to the Application Money mentioned in the Application Form, as the case may be, at the time of submission of the Application. APPLICATION BY ELIGIBLE EQUITY SHAREHOLDERS HOLDING EQUITY SHARES IN PHYSICAL FORM: Please note that in accordance with Regulation 77A of the SEBI ICDR

Regulations read with the SEBI Rights Issue Circulars, the credit of Rights Entitlements and Allotment of Rights Equity Shares shall be made in dematerialised form only. Accordingly, Eligible Equity Shareholders holding Equity Shares in physical form as on Record Date i.e. May 17th, 2024 and desirous of subscribing to Rights Equity Shares in this Issue are advised to furnish the details of their demat account to the Registrar or our Company, in the manner provided on the website of the Registrar to the Issue at www.skylinerta.com at least two Working Days prior to the Issue Closing Date i.e. 25th June, 2024. They may also communicate with the Registrar with the help of the helpline number (+011-40450193/97) and their email address (grievances@skylinerta.com)

ALLOTMENT OF THE RIGHTS EQUITY SHARES IN DEMATERIALIZED FORM: PLEASE NOTE THAT THE RIGHTS EQUITY SHARES APPLIED FOR IN THIS ISSUE CAN BE ALLOTTED ONLY IN DEMATERIALIZED FORM AND TO THE SAME DEPOSITORY ACCOUNT IN WHICH OUR EQUITY SHARES ARE HELD BY SUCH INVESTOR ON THE RECORD DATE i.e. FRIDAY, MAY 17th, 2024: DISPATCH OF THE ABRIDGED LETTER OF OFFER ("ALOF") AND APPLICATION FORM: The Dispatch of the ALOF and Application Form for the Issue completed on or

before Tuesday, 21st May, 2024 by the Registrar to the Issue. CREDIT OF RIGHTS ENTITLEMENTS IN DEMAT ACCOUNTS OF ELIGIBLE EQUITY SHAREHOLDERS: In accordance with Regulation 77A of the SEBI ICDR Regulations read

with the SEBI Rights Issue Circular, the credit of Rights Entitlements and Allotment of Rights Equity Shares shall be made in dematerialized form only. Prior to the Issue Opening Date, our Company shall credit the Rights Entitlements to (i) the demat accounts of the Eligible Equity Shareholders holding the Equity Shares in dematerialised form; and (ii) a demat suspense escrow account (namely, "IFL ENTERPRISES LIMITED UNCLAIMED SECURITIES SUSPENSE ACCOUNT OPERATED BY SKYLINE FSP LTD") opened by our Company for the Eligible Equity Shareholders which would comprise Rights Entitlements relating to (a) Equity Shares held in a demat suspense account pursuant to Regulation 39 of the SEBI Listing Regulations; or (b) Equity Shares held in the account of IEPF authority; or (c) the demat accounts of the Eligible Equity Shareholder which are frozen or details of which are unavailable with our Company or with the Registrar on the Record Date; or (d) Equity Shares held by Eligible Equity Shareholders holding Equity Shares in physical form as on Record Date where details of demat accounts are not provided by Eligible Equity Shareholders to our Company or Registrar; or (e) credit of the Rights Entitlements returned/reversed/failed; or (f) the ownership of the Equity Shares currently under dispute, including any court proceedings.

APPLICATIONS ON PLAIN PAPER UNDER ASBA PROCESS: An Eligible Equity Shareholder who has neither received the Application Form nor is in a position to obtain the Application Form either from our Company, Registrar to the Issue, Manager to the Issue or from the website of the Registrar, can make an Application to subscribe to the Issue on plain paper through ASBA process. Eligible Equity Shareholders shall submit the plain paper application to the Designated Branch of the SCSB for authorizing such SCSB to block an amount equivalent to the amount payable on the application in the said bank account maintained with the same SCSB. Applications on plain paper will not be accepted from any address outside India.

The application on plain paper, duly signed by the Eligible Equity Shareholder including joint holders, in the same order and as per specimen recorded with his bank, must reach the office of the Designated Branch of the SCSB before the Issue Closing Date and should contain the following particulars:

- Name of our Company, being IFL Enterprises Limited;
- 2. Name and address of the Eligible Equity Shareholder including joint holders (in the same order and as per specimen recorded with our Company or the Depository);
- Registered Folio Number/ DP and Client ID No.; 4. Number of Equity Shares held as on Record Date;
- Allotment option only dematerialised form;
- 6. Number of Rights Equity Shares entitled to:
- Number of Rights Equity Shares applied for within the Rights Entitlements: 8. Number of additional Rights Equity Shares applied for, if any;
- 9. Total number of Rights Equity Shares applied for;
- Total amount paid at the rate of ₹ 1.00 per Rights Equity Share;
- Details of the ASBA Account such as the account number, name, address and branch of the relevant SCSB; 12. In case of NR Eligible Equity Shareholders making an application with an Indian address, details of the NRE/FCNR/NRO Account such as the account number, name, address and
- branch of the SCSB with which the account is maintained:
- 13. Except for Applications on behalf of the Central or State Government, the residents of Sikkim and the officials appointed by the courts, PAN of the Eligible Equity Shareholder and for each Eligible Equity Shareholder in case of joint names, irrespective of the total value of the Rights Equity Shares applied for pursuant to this Issue;
- Our Company and the Registrar shall not be responsible if the Applications are not uploaded by SCSB or funds are not blocked in the Investors' ASBA Accounts on or before the Issue Closing Date.

LAST DATE FOR APPLICATION: The last date for submission of the duly filled in Application Form is the Issue Closing Date i.e. Tuesday, 25th June, 2024. Our Board or Rights Issue committee may extend the said date for such period as it may determine from time to time, subject to the provisions of the Articles of Association, and subject to the Issue Period not exceeding 30 days from the Issue Opening Date i.e. Monday, 27th May, 2024.

If the Application together with the amount payable is either (i) not blocked with an SCSB; or (ii) not received by the Bankers to the Issue or the Registrar on or before the close of banking hours on the Issue Closing Date or such date as may be extended by our Board or Rights Issue Committee, the invitation to offer contained in the Letter of Offer shall be deemed to have been declined and our Board or Rights Issue Committee shall be at liberty to dispose of the Equity Shares hereby offered, as provided under "Terms of the Issue -Basis of Allotment" on page 194 of the Letter of Offer.

*Application supported by Blocked Amount (ASBA) is a better way of applying to issues by simple blocking the fund in the bank account, investors can avail the same. For further details read section on ASBA below. PROCEDURE FOR RENUNCIATION OF RIGHTS ENTITLEMENTS: The Investors may renounce the Rights Entitlements, credited to their respective demat accounts, either in full or in part (a) by using the secondary market platform of the Stock Exchanges; or (b) through an off-market transfer, during the Renunciation Period. The Investors should have the demat

> Investors may be subject to adverse foreign, state or local tax or legal consequences as a result of trading in the Rights Entitlements. Investors who intend to trade in the Rights Entitlements should consult their tax advisor or stock broker regarding any cost, applicable taxes, charges and expenses (including brokerage) that may be levied for trading in Rights

a. ON MARKET RENUNCIATION

Simple, Safe, Smart way of Application - Make use of it !!!

The Investors may renounce the Rights Entitlements, credited to their respective demat accounts by trading/ selling them on the secondary market platform of the Stock Exchanges through a registered stock broker in the same manner as the existing Equity Shares of our Company.

In this regard, in terms of provisions of the SEBI ICDR Regulations and the SEBI Rights Issue Circulars, the Rights Entitlements credited to the respective demat accounts of the Eligible Equity Shareholders shall be admitted for trading on the Stock Exchanges under ISIN INE714U20016 subject to requisite approvals. The details for trading in Rights Entitlements will be as specified by the Stock Exchanges from time to time.

The Rights Entitlements are tradable in dematerialized form only. The market lot for trading of Rights Entitlements is 1 (one) Rights Entitlements.

The on-Market Renunciation shall take place only during the Renunciation Period for On Market Renunciation, i.e., from Monday, 27th May, 2024 to Thursday, 20th June, 2024 (both days inclusive).

b. OFF MARKET RENUNCIATION

The Investors may renounce the Rights Entitlements, credited to their respective demat accounts by way of an off-market transfer through a depository participant. The Rights Entitlements can be transferred in dematerialised form only.

Eligible Equity Shareholders are requested to ensure that renunciation through off-market transfer is completed in such a manner that the Rights Entitlements are credited to the demat account of the Renouncees on or prior to the Issue Closing Date

The Investors holding the Rights Entitlements who desire to transfer their Rights Entitlements will have to do so through their depository participant by issuing a delivery instruction slip quoting the ISIN INE714U20016, the details of the buyer and the details of the Rights Entitlements they intend to transfer.

The buyer of the Rights Entitlements (unless already having given a standing receipt instruction) has to issue a receipt instruction slip to their depository participant. The Investors can transfer Rights Entitlements only to the extent of Rights Entitlements available in their demat account.

The instructions for transfer of Rights Entitlements can be issued during the working hours of the depository participants.

The detailed rules for transfer of Rights Entitlements through off-market transfer shall be as specified by the NSDL and CDSL from time to time. INVESTORS TO KINDLY NOTE THAT AFTER PURCHASING THE RIGHTS ENTITLEMENTS THROUGH ON MARKET RENUNCIATION / OFF MARKET RENUNCIATION, AN

APPLICATION HAS TO BE MADE FOR SUBSCRIBING THE RIGHTS EQUITY SHARES. IF NO APPLICATION IS MADE BY THE PURCHASER OF RIGHTS ENTITLEMENTS ON OR BEFORE ISSUE CLOSING DATE THEN SUCH RIGHTS ENTITLEMENTS WILL GET LAPSED AND SHALL BE EXTINGUISHED AFTER THE ISSUE CLOSING DATE. NO RIGHTS EQUITY SHARES FOR SUCH LAPSED RIGHTS ENTITLEMENTS WILL BE CREDITED. EVEN IF SUCH RIGHTS ENTITLEMENTS WERE PURCHASED FROM MARKET AND PURCHASER WILL LOSE THE AMOUNT PAID TO ACQUIRE THE RIGHTS ENTITLEMENTS. FOR PROCEDURE OF APPLICATION BY SHAREHOLDERS WHO HAVE PURCHASED THE RIGHT ENTITLEMENT THROUGH ON MARKET RENUNCIATION / OFF MARKET

RENUNCIATION, PLEASE REFER TO THE HEADING TITLED 'PROCEDURE FOR APPLICATION THROUGH THE ASBA PROCESS' ON PAGE 176 OF THE LETTER OF OFFER LISTING AND TRADING OF THE RIGHTS EQUITY SHARES TO BE ISSUED PURSUANT TO THE ISSUE: The existing Equity Shares of our Company are listed and traded under the ISIN: INE714U01024 on BSE (Scrip Code: 540377). The Rights Equity Shares proposed to be issued on a rights basis shall be listed and admitted for trading on BSE subject to necessary approvals. Our Company has received in-principle approval from BSE through their letter dated May 02th, 2024. Our Company will apply to BSE for final approval for the

listing and trading of the Rights Equity Shares subsequent to their Allotment. DISCLAIMER CLAUSE OF SEBI: The Draft Letter of Offer has not been filed with SEBI in terms of SEBI ICDR Regulations as the size of issue is less than Rs. 5,000.00 Lakhs However, the Letter of Offer has been filed with SEBI

DISCLAIMER CLAUSE OF BSE (DESIGNATED STOCK EXCHANGE): It is to be distinctly understood that the permission given by BSE Limited should not in any way be deemed or construed that the letter of offer has been cleared or approved by BSE Limited, nor does it certify the correctness or completeness of any of the contents of the letter of offer. AVAILABILITY OF ISSUE MATERIALS:

In accordance with the SEBI ICDR Regulations, SEBI circulars SEBI/HO/CFD/DIL2/CIR/P/2020/78 dated May 6, 2020, Circular SEBI/HO/CFD/DIL1/CIR/P/2020/136 dated July 24, 2020, Circular SEBI/HO/CFD/DIL1/CIR/P/2021/13 dated January 19, 2021, SEBI circular SEBI/HO/CFD/DIL2/CIR/P/2021/552 dated April 22, 2021 and SEBI circular SEBI/HO/CFD/ DIL2/CIR/P/2021/633 dated October 1, 2021 and other applicable law, our Company will send, only through email, the Abridged Letter of Offer, the Rights Entitlement Letter, Application Form and other issue material to the email addresses of all the Eligible Equity Shareholders who have provided their Indian addresses to our Company.

Investors can access this Letter of Offer, the Abridged Letter of Offer and the Application Form (provided that the Eligible Equity Shareholder is eligible to subscribe for the Rights Equity Shares under applicable securities laws) on the websites of:

i. our Company at: https://www.iflenterprises.com;

the Registrar to the Issue at www.skylinerta.com;

iv. the Stock Exchanges at www.bseindia.com and

Eligible Equity Shareholders can obtain the details of their respective Rights Entitlements from the website of the Registrar (i.e., www. skylinerta.com) by entering their DP ID and Client ID or Folio Number (in case of Eligible Equity Shareholders holding Equity Shares in physical form) and PAN. The link for the same shall also be available on the website of our Company (i.e., https://www.iflenterprises.com;).

BANKER TO THE ISSUE AND REFUND BANK: ICICI BANK LIMITED MONITORING AGENCY: Not Applicable

FOR RISK FACTORS AND OTHER DETAILS, KINDLY REFER TO THE LETTER OF OFFER AND ALOF.

OTHER IMPORTANT LINKS AND HELPLINE: The Investors can visit following links for the below-mentioned purposes:

a) Frequently asked questions and online/ electronic dedicated investor helpdesk for guidance on the Application process and resolution of difficulties faced by the Investors:

REGISTRAR TO THE ISSUE

- b) Updation of Indian address/ email address/ mobile number in the records maintained by the Registrar or our Company: www. skylinerta.com
- c) Updation of demat account details by Eligible Equity Shareholders holding shares in physical form: www.skylinerta.com
- d) Request Letter to be sent by the non-resident Eligible Equity Shareholders to the Registrar at their email id: for updating their Indian address. The Request Letter should be accompanied by their PAN card and Address proof. Kindly note that the non-resident Equity Shareholders who do not have an Indian address are no eligible to apply for this Issue.



Skyline Financial Services Private Limited D-153A, 1st Floor, Okhla Industrial Area, Phase-I, New Delhi-110020 Telephone: 011-40450193/97, Email: ipo@skylinerta.com Website: www.skylinerta.com, Email: grievances@skylinerta.com SEBI Registration No.: INR000003241 Contact Person: Mr. Anui Rana

Disclaimer: Our Company is proposing, subject to receipt of requisite approvals, market conditions and other considerations, to issue Equity Shares on a rights basis and has filed a Letter of Offer with the Securities and Exchange Board of India and Stock Exchanges. The Letter of Offer is available on the website of company at https://www.iflenterprises.com_and at website of Stock Exchange where the Equity Shares are listed i.e. BSE at www.bseindia.com Investors should note that investment in equity shares involves a high degree of risk and are requested to refer to the Letter of Offer including the section "Risk Factors" beginning on

page 20 of the Letter of Offer. This announcement has been prepared for publication in India and may not be released in the United States. This announcement does not constitute an offer of Rights Equity Shares for sale in any jurisdiction, including the United States, and any Rights Equity Shares described in this announcement may not be offered or sold in the United States absent registration under the US Securities Act of 1933, as amended, or an exemption from registration. There will be no public offering of Rights Equity Shares in the United States.

financialexp.epap.in



ಹರಿಹರಪುರದಲ್ಲಿ ಲಕ್ಷ್ಮಿ ನರಸಿಂಹ ಜಯಂತಿ ಪ್ರಯುಕ್ತ ಭಗವಾನ್ ಲಕ್ಷ್ಮಿ ನರಸಿಂಹ ಸ್ವಾಮಿಗೆ ವಿಶೇಷ ಅಭಿಷೇಕ– ಅಲಂಕಾರ ಪೂಜಾ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಈ ವೇಳೆ ಶ್ರೀಗಳು ಭಗವದ್ದೀತೆಯ ಸಾರವನ್ನು ಉಪದೇಶ ಮಾಡುತ್ತಿರುವ ಹಿರಿಯರು ವಿದ್ವಾಂಸರು ಆದ ಕತ್ತಲಗಿರಿ ಶಿವಸ್ವಾಮಿಗಳವರಿಗೆ ನರಸಿಂಹ ಪುರಸ್ಕಾರವನ್ನು ನೀಡಿ ಗೌರವಿಸಿದರು.

ಬಾತ್ರೂಮ್ನಲ್ಲಿ ಯುವತಿ ಶವ ಪತ್ತೆ

ವ್ಯಾಪ್ತಿಯಲ್ಲಿ ನಡೆದಿದ್ದ ಯುವತಿಯ ಅನುಮಾನಾಸದ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗಳ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ತಾಯಿ ಕೆ.ಆರ್.ಸೌಮ್ಯ ದೂರು ನೀಡಿದ್ದು, ಅದರನ್ವಯ ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಪ್ರಬುದ್ಧಾ (19) ಕತ್ತು ಹಾಗೂ ಕೈ ಕೊಯ್ದುಕೊಂಡ ಸ್ಥಿತಿಯಲ್ಲಿ ಮನೆಯ ಬಾತ್ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೇ

ಬೆಂಗಳೂರು: ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ 15ರಂದು ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯ ಬೃಂದಾವನ ವ್ಯಾಪಿಯಲ್ಲಿ ನಡೆದಿದ್ದ ಯುವತಿಯ ಅನುಮಾನಾಸದ ಲೇಔಟ್ ನಲ್ಲಿರುವ ಮನೆಯಲ್ಲಿ ಘಟನೆ ನಡೆದಿತ್ತು. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದ ಪೊಲೀಸರು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂಥವಳಲ್ಲ, ಆಕೆಯನ್ನು ಯಾರೋ ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಎಂದು ಯುವತಿಯ ತಾಯಿ ಸೌಮ್ಯ ಆರೋಪಿಸಿ, ಸೂಕ್ತ ತನಿಖೆ ನಡೆಸುವಂತೆ ದೂರು ನೀಡಿದ್ದರು. ಆ ದೂರಿನ ಅನ್ವಯ ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

NIVARA HOME FINANCE LIMITED

ಕಾರ್ಮೆರೇಟ್ ಕಚೇರಿ: ನಂ. 22, 23, 24, 25/101/3, 3ನೇ ಮಹಡಿ, ಬಿಎನ್ಆರ್ ಕಾಂಪ್ಲೆಕ್ಸ್ಗ್ ಶ್ರೀರಾಮ ಲೇಔಟ್, ಜೆಪಿ ನಗರ 7ನೇ ಹಂತ, ಆರ್ಬಿಐ ಲೇಔಟ್ ಎದುರು, ಬೆಂಗಳೂರು, ಕರ್ನಾಟಕ – 560078. ಸ್ವಾಧೀನತೆ ಸೂಚನೆ ಅಪೆಂಡಿಕ್ಸ್ -4 (ನಿಯಮ 8(1) ನ್ನು ನೋಡಿ (ಸ್ಥಿರ ಆಸ್ತಿಗಳಿಗೆ)

ಕೆಳಸಹಿದಾರರು ನಿವಾರ ಹೋಮ್ ಫೈನಾನ್ಸ್ ಲಿ., ಕಾರ್ಷೊರೇಟ್ ಕಚೇರಿಯನ್ನು ನಂ. 22, 23,24,25/101/3, 3ನೇ ಮಹಡಿ, ಬಿಎನ್ಆರ್ ಕಾಂಫ್ಲೆಕ್ಸ್, ಶ್ರೀರಾಮ ಲೇಔಟ್ ಜೆ ಪಿ ನಗರ 7ನೇ ಹಂತ, ಆರ್ಬಿಐ ಲೇಔಟ್ ಎದುರು, ಬೆಂಗಳೂರು, ಕರ್ನಾಟಕ-560078 ಇಲ್ಲಿ ಹೊಂದಿದ್ದು, ಇದರ ಅಧಿಕೃತ ಅಧಿಕಾರಿ, ಹಣಕಾಸು ಸ್ಥತ್ರುಗಳ ಪ್ರತಿಭೂತಿ ಹಿತಾಸಕ್ತಿ ಮತ್ತು ಹುನರ್ ನಿರ್ಮಾಣ ಭದ್ರತೆ ಮತ್ತು ಭದ್ರತಾ ಹಿತಾಸಕ್ತಿ ನಿಯಮ 2002ರ (54ರ 2002) ಅನ್ವಯ ಸೆಕ್ಷನ್ 13(12) ರ ನಿಯಮ 3ನ್ನು ಓದಿಕೊಂಡಂತೆ ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳು 2002ರ ಅನ್ವಯ ಈ ಕೆಳಗಿನ ಸಾಲಗಾರರಿಗೆ ಈ ಕೆಳಗೆ ಹೆಸರಿಸಿದ ದಿನಾಂಕದಂದು ತಗಾದೆ ಸೂಚನೆಯನ್ನು ನೀಡಿದ್ದು, ನೋಟಿಸಿನಲ್ಲಿ ತಿಳಿಸಿರುವ ಮೊತ್ತವನ್ನು ಈ ನೋಟೀಸ್ ನೀಡಿದ 60 ದಿನಗಳ ಒಳಗೆ ಮರುಪಾವತಿಸುವಂತೆ ಸೂಚಿಸಲಾಗಿತ್ತು. ಸಾಲಗಾರರು ಹಣವನ್ನು ಮರುಪಾವತಿ ಮಾಡಲು ವಿಫಲರಾಗಿದ್ದು, ಸಾಲಗಾರರು ಹಾಗೂ ಸಮಸ್ಯ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ಕೆಳಸಹಿದಾರರು ಈ ಕೆಳಗೆ ವಿವರಿಸಿರುವ ಸ್ಥಿರಾಸ್ತಿಗಳನ್ನು ಸೆಕ್ಷನ್ 13 (4) ಕಾಯಿದೆ ನಿಯಮ 9ನ್ನು ಓದಿಕೊಂಡಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಗೆ ಹೆಸರಿಸಿದ ದಿನಾಂಕದಂದು ಸ್ವಾಧೀನ ಪಡಿಸಿಕೊಂಡಿರುತ್ತಾರೆ.

"		1 1 1 1 1 1 1 1 1 1 1 1 1 1 1 1 1 1 1	
ಸಾಲಗಾರರ/ಸಹ-ಸಾಲಗಾರರ		ಸ್ಥಿರಾಸ್ತಿ ವಿವರ/ ಮುಟ್ಟುಗೋಲು ಹಾಕಿದ ಆಸ್ತಿ ಸ್ಥಾ	್ವಾಧೀನತೆ ದಿನಾಂಕ
ಜಾನೀನುದಾರರ ಹೆಸರು	ದಿನಾಂಕ	ಆಸ್ತಿಯ ಎಲ್ಲಾ ಭಾಗಗಳು ಸೇರಿದಂತೆ, ಆಸ್ತಿ ನಂ. 124/47, ಪಿಐಡಿ ನಂ. 1	6-05-2024
ಸಾಲಗಾರ : ಕೆಂಪರತ್ನಮ್ಮ		150300302100100128, ತಮಗಾನಹಳ್ಳಿ ಗ್ರಾಮ, ಸಾಸಲು ಗ್ರಾಮ ಪಂಚಾಯತ್,	0 00 2024
ಮತ್ತು ಸಹ-ಸಾಲಗಾರರು ಆನಂದ್ ಸಿ ಮತ್ತು	ರೂ.4,40,748/- (ಏಳು ಲಕ್ಷ ನಲವತ್ತು	ದೊಡ್ಡಬಳ್ಳಾಮರ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿದ್ದು, ಚಕ್ಕುಬಂದಿ :	
ಪ್ರದೀಪ್ ಕುಮಾರ್ ಎಂ	ಸಾವಿರದ ಏಳುನೂರ	ಪೂರ್ವಕ್ಕೆ: ರಸ್ತೆ, ಪಶ್ಚಿಮಕ್ಕೆ: ಮುತ್ತುರಾಜ್ ರವರ ಖಾಲಿ ನಿವೇಶನ, ಉತ್ತರಕ್ಕೆ: ರಸ್ತೆ, ದಕ್ಷಿಣಕ್ಕೆ: ನಾಗರಾಜುರವರ ಖಾಲಿ ನಿವೇಶನ.ವಿಸ್ತೀರ್ಣ: ಪೂರ್ವದಿಂದ ಪಶ್ರಿಮಕ್ಕೆ: 9.2 ಮೀಟರ್	
	ನಲವತ್ತೆಂಟು ರೂಪಾಯಿ ಮಾತ್ರ)	ಮತ್ತು ಉತ್ತರದಿಂದ ದಕ್ಷಿಣಕ್ಕೆ: 12.2ಮೀಟರ್, ಒಟ್ಟು ವಿಸ್ತೀರ್ಣ 112.24 ಚ.ಮೀಟರ್.	
ಸಾಲಗಾರ : ಅಂಜಮ್ಮ ಮತ್ತು ಸಹ– ಸಾಲಗಾರರು	05.01.2024 ರೂ.5,08,941/– (ಐದು ಲಕ್ಷ ಎಂಟು	ಆಸ್ತಿಯ ಎಲ್ಲಾ ಭಾಗಗಳು ಸೇರಿದಂತೆ, ಆಸ್ತಿಯ ಖಾನೇತುಮಾರಿ ನಂ. 152/1, ಇ-ಖಾತಾ 1 ಪಿಐಡಿ ನಂ. 152800300901320009, ಬಿಂಗನಹಳ್ಳ ಗ್ರಾಮ, ಉಪ್ಪಾರಪೇಟೆ ಗ್ರಾಮ ಪಂಚಾಯತ್, ಚಿಂತಾಮಣಿ ತಾಲೂಕು, ಚಿಕ್ಕಬಳ್ಳಾಪರ ಜಿಲ್ಲೆ ಇಲ್ಲಿದ್ದು, ಚಕ್ಕುಬಂದಿ :	7-05-2024
ಶ್ರೀನಿವಾಸ್ ಮೂರ್ತಿ ಬಿ ಸಿ ಮತ್ತು	ಸಾವಿರದ ಒಂಭೈನೂರ ನಲವತ್ತೊಂದು	ಪೂರ್ವಕ್ಕೆ: ಚಿಕ್ಕಮುನಿಹನುಮಪ್ಪ ರವರ ಆಸ್ತಿ, ಪಶ್ಚಿಮಕ್ಕೆ: ನಾರಾಯಣಪ್ಪ ರವರ ಆಸ್ತಿ, ಉತ್ತರಕ್ಕೆ: ಸ್ವಂತ ಆಸ್ತಿ, ದಕ್ಷಿಣಕ್ಕೆ: ರಸ್ತೆ ವಿಸ್ತೀರ್ಣ: ಪೂರ್ವದಿಂದ ಪಶ್ಚಿಮಕ್ಕೆ:10.0584	
ಮುನಿರಾಜು ಎಸ್ ಎನ್	ರೂಪಾಯಿ ಮಾತ್ರ)	ಮೀಟರ್ ಮತ್ತು ಉತ್ತರದಿಂದ ದಕ್ಷಿಣಕ್ಕೆ: 7.0104001 ಮೀಟರ್, ಒಟ್ಟು ವಿಸ್ತೀರ್ಣ 70.51 ಚ.ಮೀಟರ್.	
ಸಾಲಗಾರರು/ಸಹ–ಸಾಲಗಾರ	ರು/ಜಾಮೀನುದಾರರು ಹಾಗ್ನ	ೂ ಸಮಸ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ. ಈ ಸತುಗಳ ಬಗೆ ಯಾರೂ ವ್ಯವಹರಿಸಕೂಡದ	ು. ಒಂದು ವೇಳೆ

ಕಾಲಗಾರರು/ಸಹ-ಸಾಲಗಾರರು/ಜಾಮೀನುದಾರರು ಹಾಗೂ ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ಈ ಸ್ವತ್ತುಗಳ ಬಗ್ಗೆ ಯಾರೂ ವ್ಯವಹರಿಸಕೂಡದು, ಒಂದು ವೇಳ ವ್ಯವಹರಿಸಿದ್ದೇ ಆದಲ್ಲಿ ನಿವಾರ ಹೋಮ್ ಫೈನಾನ್ಸ್ ಲಿ., ಇಲ್ಲಿಗೆ ಈ ಮೇಲೆ ನಮೂದಿಸಿದ ಬಾಕಿ ಹಣ ಜೊತೆಗೆ ಬಡ್ಡಿಯನ್ನು ಪಾವತಿಸಬೇಕಾಗುವುದು. ಸಾಲಗಾರರ ಗಮನಕ್ಕೆ ತರುವುದೇನೆಂದರೆ, ಸೆಕ್ಟನ್ 13ರ ಸಬ್–ಸೆಕ್ಟನ್ (8) ರ ಕಾಯಿದೆಯಂತೆ ಬಾಕಿ ಉಳಿದಿರುವ ಸಮಯಾವಕಾಶದಲ್ಲಿ ನೀವು ಭದ್ರತಾ ಆಸ್ತಿಗಳನ್ನು ಮರುಪಡೆದುಕೊಳ್ಳಬಹು: ಸಹಿ/- ಅಧಿಕೃತ ಅಧಿಕಾರಿ -ನಿವಾರ ಹೋಮ್ ಫೈನಾನ್ಸ್ ಲಿಮಿಟೆಡ್

OTracxn

☆nivara

ಟ್ರಾಕ್ಷನ್ ಟೆಕ್ಸಾಲಜೀಸ್ ಲಿಮಿಟೆಡ್ CIN: L72200KA2012PLC065294

ನೋಂ. ಕಚೇರಿ: ನಂ. ಎಲ್-248, 2ನೇ ಮಹಡಿ, 17ನೇ ಕ್ರಾಸ್, ಸೆಕ್ಟರ್ 6, ಹೆಚ್ಎಸ್ಆರ್ ಲೇಔಟ್, ಬೆಂಗಳೂರು, ಕರ್ನಾಟಕ-560102 ದೂ: +91 90360 90116, ಇ–ಮೇಲ್: investor.relations@tracxn.com, ವೆಚ್ಸ್ಟೆಟ್:www.tracxn.com

	ಮಾರ್ಚ್ 31, 2024ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಕ	ಮತ್ತು ವಾರ್ಷಿಕವಾಗಿ	ı ಅಂತ್ಯಗೊಂಡ ಪ ರಿ	ಶೋಧಿತ ಆರ್ಥಿಕ	ಫಲಿತಾಂಶಗಳ ಸಾರ	ಾಂಶ
		(ಎಲ್ಲಾ	ಮೊತ್ತಗಳು ಲಕ್ಷ ರ	ೂ.ಗಳಲ್ಲಿ, ಪ್ರತೀ ಷೇ	ರಿನ ಗಳಿಕೆ, ಇವನ್ನು	ಹೊರತು ಪಡಿಸಿ)
		3	್ರೈಮಾಸಿಕ ಮುಕ್ತಾಯ	ವಾರ್ಷಿಕ ಮುಕ್ತಾಯ		
₹,	ವಿವರಗಳು	ಮಾರ್ಚ್ 31	ಡಿಸೆಂಬರ್ 31	ಮಾರ್ಚ್ 31	ಮಾರ್ಚ್ 31	ಮಾರ್ಚ್ 31
ಸಂ		2024	2023	2024	2024	2023
		(ಅಪರಿಶೋಧಿತ)	(ಅಪರಿಶೋಧಿತ)	(ಅಪರಿಶೋಧಿತ)	(ಪರಿಶೋಧಿತ)	(ಪರಿಶೋಧಿತ)
1	ಕಾರ್ಯಾಚರಣೆಗಳಿಂದ ಬಂದ ವರಮಾನ	2,031.54	2,114.22	2,033.89	8,277.05	7,810.57
2	ನಿವ್ವಳ ಲಾಭ/ (ನಷ್ಟ) (ತೆರಿಗೆ ಮೊದಲು/ಅಸಾಧಾರಣ					
	ವಸ್ತುಗಳು ಮತ್ತು/ ಅಥವಾ ವಿಶೇಷ ವಸ್ತುಗಳು)	188.66	289.40	136.11	868.29	545.66
3	ನಿವ್ವಳ ಲಾಭ/ (ನಷ್ಟ) ತೆರಿಗೆಯ ಮೊದಲು (ತೆರಿಗೆ					
	ನಂತರ ಅಸಾಧಾರಣ ವಸ್ತುಗಳು ಮತ್ತು / ಅಥವಾ					
	ವಿಶೇಷ ವಸ್ತುಗಳ ನಂತರ)	188.66	289.40	136.11	868.29	994.74
4	ನಿವ್ವಳ ಲಾಭ/ (ನಷ್ಟ) ತೆರಿಗೆ ನಂತರ (ಅಸಾಧಾರಣ					
	ವಸ್ತುಗಳು ಮತ್ತು / ಅಥವಾ ವಿಶೇಷ ವಸ್ತುಗಳ ನಂತರ)					
		142.51	221.92	2,450.28	650.14	3,308.91
5	ಅವಧಿಯ ಒಟ್ಟು ಸಮಗ್ರ ಆದಾಯ [ಲಾಭ/					
	(ನಷ್ಟ) ಅವಧಿಗೆ (ತೆರಿಗೆ ನಂತರ) ಮತ್ತು ಇತರ	132.77	206.71	2,485.38	607.74	3,363.54
	ಸಮಗ್ರ ಆದಾಯ (ತೆರಿಗೆ ನಂತರ)			,		
6	ಈಕ್ವಿಟಿ ಪಾಲು ಬಂಡವಾಳ	1.035.41	1,032.03	1,003.10	1,035.41	1,003.10
-	ಮೀಸಲುಗಳು (ರಿವ್ಯಾಲ್ಯುವೇಶನ್ ಮೀಸಲು	.,500.11	.,302.00	.,300.10	.,300.11	.,500.10
′	ಹೊರತುಪಡಿಸಿ) ಹಿಂದಿನ ವರ್ಷದ ಪರಿಶೋಧಿತ					
	ಲೆಕ್ಕಪತ್ರದಲ್ಲಿ ತೋರಿಸಿದಂತೆ				6,053.37	4,965.66
8	ಪ್ರತಿ ಷೇರಿನ ಗಳಿಕೆ (ಪ್ರತಿಯೊಂದಕ್ಕೆ ರೂ.1/-					
	ಮೂಲ	0.13	0.22	2.44	0.61	3.30
	ದುರ್ಬಲಗೊಳಿಸಿದ	0.13	0.20	2.21	0.61	2.99

- 1. ಮೇಲಿನವು ಮಾರ್ಚ್ 31, 2024ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ವಾರ್ಷಿಕ ಅಂತ್ಯಗೊಂಡ ಪರಿಶೋಧಿತ ಹಣಕಾಸು ಫಲಿತಾಂಶಗಳ ಸಾರಾಂಶವಾಗಿದ್ದು, ಇವುಗಳನ್ನು ಆಡಿಟ್ ಕಮಿಟಿಯು ಪರಿಶೀಲನೆ ನಡೆಸಿದೆ ಮತ್ತು ನಿರ್ದೇಶಕ ಮಂಡಳಿಯ ಸಭೆಯು 20 ಮೇ 2024 ರಂದು ಅಂಗೀಕರಿಸಿದೆ. ಶಾಸನಬದ್ಧ ಲೆಕ್ಕಪರಿಶೋಧಕರು ಈ ಫಲಿತಾಂಶದ ಬಗ್ಗೆ ಮಾರ್ಪಡಿಸದ ಆಡಿಟ್ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.
- 2. ಹೇಳಲಾದ ಹಣಕಾಸು ಫಲಿತಾಂಶಗಳ ಸಂಪೂರ್ಣ ವಿವರವು ಕಂಪನಿಯ ವೆಬ್ಸೈಟ್ (www.tracxn.com) ಮತ್ತು ಕಂಪನಿಯ ಷೇರುಗಳನ್ನು ಪಟ್ಟಿಮಾಡಲಾದ ನ್ಯಾಷನಲ್ ಸ್ಟಾಕ್ ಎಕ್ಕ್ ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ (www.nseindia.com) ಮತ್ತು ಬಿಎಸ್ಇ ಲಿಮಿಟೆಡ್ (www.bseindia.com) ನಲ್ಲಿ ಲಭ್ಯವಿದೆ.

ಟ್ರಾಕ್ಷನ್ ಟೆಕ್ಫಾಲಜೀಸ್ ಲಿಮಿಟೆಡ್ ಪರವಾಗಿ ಸಹಿ/-

ಸ್ಥಳ: ಬೆಂಗಳೂರು ದಿನಾಂಕ: ಮೇ 20, 2024

ನೇಹಾ ಸಿಂಗ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಧ್ಯಕ್ಷರು (ಡಿಐಎನ್ : 05331824)

ಮಾನ್ಯ ಗೌರವಾನ್ತಿತ ಸಿವಿಲ್ ನ್ಯಾಯಾಧೀಶರು (1ನೇ ಕಿರಿಯ ಶ್ರೇಣಿ ವಿಭಾಗ) ಮತ್ತು ಜಿ.ಎಂ.ಎಫ್.ಸಿ ನ್ಯಾಯಾಲಯ ಸಿ.ಮಿಸ್.ನಂ. 120/2024

ಅರ್ಜಿದಾರರು: ಶ್ರೀಮತಿ. ಚೆನ್ನಮ್ಮ ಕೋಂ ಲೇಟ್ ಬೆಟ್ಟೆಗೌಡ ವಯಸ್ಸು 77 ವರ್ಷ, ವಿಳಾಸ: ಯಲವಳ್ಳಿ ಗ್ರಾಮ, ಅತ್ತಿಹಳ್ಳಿ ಸಾತನೂರು ಹೋಬಳಿ, ಕನಕಪುರ ತಾಲ್ಲೂಕು. ಪ್ರತಿವಾದಿಗಳು: 1. ಜನನ ಮತ್ತು ಮರಣ ನೋಂದಣ

ಅಧಿಕಾರಿಗಳು, ತಹಶೀಲ್ತಾರ್ ಕನಕಪುರ ತಾಲ್ಲೂಕು. 2. ಗ್ರಾಮ ಲೆಕ್ಕಾಧಿಕಾರಿಗಳು, ಯಲವಳ್ಳಿ ಉಯ್ಯಂಬಳ್ಳಿ ಹೋಬಳಿ, ಕನಕಪುರ ತಾಲ್ಲೂಕು.

ಪತ್ರಿಕಾ ಪ್ರಕಟಣೆ ಮೆಲ್ಪಾಣಿಸಿರುವ ಅರ್ಜಿದಾರರು ಮೂಲಕ ತಿಳಿಯುಪಡಿಸುವುದೇನೆಂದರೆ ಅರ್ಜಿದಾರರ ಗಂಡನಾದ ಲೇಟ ಶ್ರೀ. ಬೆಟ್ರೆಗೌಡ ಬಿನ್ ಲೇಟ್ ತಿಮ್ರೆಗೌಡ ರವರು ದಿನಾಂಕ: 10.06.1981 ರಂದು ಕನಕಪುರ ತಾಲೂಕು, ಸಾತನೂರು ಹೋಬಳಿ, ಯಲವಳ್ಳಿ ಗ್ರಾಮದಲ್ಲಿ ಮರಣ ಹೊಂದಿದ್ದು ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಪ್ರಕರಣವನ್ನು ಸಲ್ಲಿಸಿದು ಇವರ ಮರಣ ದಿನಾಂಕದ ಬಗ್ಗೆ. ಯಾರಾದ್ದಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರಿ ಕೊಟ್ಟ ವಕೀಲರ ಮುಖಾಂತರವಾಗಲೀನ್ರಾಯಾಲಯ ನಿಗದಿ ಪಡಿಸಿದ ದಿನಾಂಕದಂದು ಅಂದರೆ ದಿನಾಂಕ: 13.06.2024 ರ ಬೆಳಿಗ್ಗೆ 11 ಗಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ರದು ತಪಿದ್ದಲ್ಲಿ, ಯಾರದ್ದು ತಕರಾರು ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರಿಸಿ ಇತ್ಯರ್ಥಗೊಳಿಸಲಾಗುವುದು.

ದಿನಾಂಕ: 21/05/2024 ರಂದು ಸ್ವ-ಹಸ್ತಾಕ್ಷರ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ನೀಡಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಮಾನ್ಯ ಪ್ರಧಾನ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಮತ್ತು . ಜೆ.ಎಂ.ಎಸ್.ನ್ಯಾಯಾಲಯ ಕನಕಪುರ

ಅರ್ಜಿದಾರರ ಪರ ವಕೀಲರು ಗಿರೀಶ್ ಕುಮಾರ್.ಎನ್ ವಕೀಲರು, ಕನಕಪುರ ಟೌನ ದಿನಾಂಕ: 21-05-2024 ಕನಕಪುರ

ಮಾನ್ಯ ಗೌರವಾನ್ತಿತ ಸಿವಿಲ್ ನ್ಯಾಯಾಧೀಶರು (1ನೇ ಕಿರಿಯ ಶ್ರೇಣಿ ವಿಭಾಗ) ಮತ್ತು ಜಿ.ಎಂ.ಎಫ್.ಸಿ ನ್ಯಾಯಾಲಯ

ಸಿ.ಮಿಸ್.ನಂ. 114/2024 ಅರ್ಜಿದಾರರು: ಶ್ರೀಮತಿ. ಚೆನ್ನಬಸಮ್ಮ ಕೋಂ ಲೇಟ್ ನಂಜಪ್ಷ ಬಿನ್ ಲೇಟ್ ಮೊಳ್ಳಪ್ಪ ವಯಸ್ಸು 77 ವರ್ಷ, ವಿಳಾಸ: ಏಳಗಳಿ ಉಯ್ಯಂಬಳ್ಳಿ ಹೋಬಳಿ, ಕನಕಪುರ ಮತ್ತು ಇತರರು.

ಪ್ರತಿವಾದಿಗಳು: 1. ಜನನ ಮತ್ತು ಮರಣ ನೋಂದಣ ಲೆಕ್ಕಾಧಿಕಾರಿಗಳು, ಏಳಗಳ್ಳಿ ಉಯ್ಯಂಬಳ್ಳಿ ಹೋಬಳಿ, ಕನಕಪುರ ಶಾಲ್ಲೂಕು.

ಪತ್ರಿಕಾ ಪ್ರಕಟಣೆ ಮೆಲ್ಪಾಣಿಸಿರುವ ಅರ್ಜಿದಾರರು ಮೂಲಕ ತಿಳಿಯ[ಿ]ಪಡಿಸುವುದೇನೆಂದರೆ ಅರ್ಜಿದಾರರ ತಾಯಿಯವರಾ ಲೇಟ್ ಶ್ರೀಮತಿ. ಗಿರಿಜಮ್ಮ ಕೋಂ ಲೇಟ್ ಮೊಳ್ಳಪ್ಪ ರವರು ದಿನಾಂಕ: 15.05.1990 ರಂದು ಕನಕಪುರ ತಾಲೂಕು, ಉಯ್ಯಂಬಳ್ಳಿ ಹೋಬಳಿ, ಏಳಗಳ್ಳಿ ಗ್ರಾಮದಲ್ಲಿ ಮರಣ ಹೊಂದಿದು ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಪ್ರಕರಣವನು ಸಲ್ಲಿಸಿದ್ದು ಇವರ ಮರಣ ದಿನಾಂಕದ ಬಗ್ಗೆ. ಯಾರಾದ್ದಾದರು ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರಿ ಕೊಟ ವಕೀಲರ ಮುಖಾಂತರವಾಗಲೀನ್ನಾಯಾಲಯ ನಿಗದಿ ಪಡಿಸಿದ ದಿನಾಂಕದಂದು ಅಂದರೆ ದಿನಾಂಕ: 13.06.2024 ರ ಬೆಳಿಗ್ರೆ 11 ಗಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ರದು ತಪಿದ್ದಲ್ಲಿ, ಯಾರದ್ದು ತಕರಾರು ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರಿಸಿ ಇತ್ರರ್ಥಗೊಳಿಸಲಾಗುವುದು.

್ಯಾ. ದಿನಾಂಕ: 21/05/2024 ರಂದು ಸ್ವ–ಹಸ್ತಾಕ್ಷರ ಮತ್ತು ನ್ಯಾ ಯಾಲಯದ ಮೊಹರಿನೊಂದಿಗೆ ನೀಡಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಶೀರಸೆದಾರರು

ಮಾನ್ಯ ಪ್ರಧಾನ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಸ್.ನ್ಯಾಯಾಲಯ ಕನಕಪುರ ಅರ್ಜಿದಾರರ ಪರ ವಕೀಲರು ವಕೀಲರು, ಕನಕಪುರ ಟೌನ ದಿನಾಂಕ: 21-05-2024 ಕನಕಪುರ

ಮಾನ್ಯ ಗೌರವಾನ್ತಿತ ಸಿವಿಲ್ ನ್ಯಾಯಾಧೀಶರು (1ನೇ ಕಿರಿಯ ಶೇಣಿ ವಿಭಾಗ) ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ

ಸಿ.ಮಿಸ್.ನಂ. 113/2024 ಅರ್ಜಿದಾರರು: ಶ್ರೀಮತಿ. ಚೆನ್ನಬಸಮ ಕೋಂ ಲೇಟ್ ನಂಜಪ ಬಿನ್ ಲೇಟ್ ಮೊಳ್ಳಪ್ಪ ವಯಸ್ಸು 77 ವರ್ಷ, ವಿಳಾಸ: ಏಳಗಳಿ ಉಯ್ಯಂಬಳ್ಳಿ ಹೋಬಳಿ, ಕನಕಪುರ ಮತ್ತು ಇತರರು.

ಪ್ರತಿವಾದಿಗಳು: 1. ಜನನ ಮತ್ತು ಮರಣ ನೋಂದಣ ಅಧಿಕಾರಿಗಳು, ತಹಶೀಲ್ದಾರ್ ಕನಕಪುರ ತಾಲ್ಲೂಕು. 2. ಗ್ರಾಮ ಲೆಕ್ಕಾಧಿಕಾರಿಗಳು, ಏಳಗಳು ಉಯ್ಯಂಬಳ್ಳಿ ಹೋಬಳಿ, ಕನಕಪುರ ತಾಲ್ಲೂಕು.

ಪತ್ರಿಕಾ ಪ್ರಕಟಣೆ ಅರ್ಜಿದಾರರು ಈ ಮೆಲ್ಪಾಣಿಸಿರುವ ತಿಳಿಯುಪಡಿಸುವುದೇನೆಂದರೆ ಅರ್ಜಿದಾರರ ತಂದೆಯವರಾದ ಲೇಟ್ ಶ್ರೀ. ಮೊಳ್ಳಪ್ಪ ಬಿನ್ ಲೇಟ್ ಚಿಕ್ಕತುಂಡಪ್ಪ ರವರು ದಿನಾಂಕ: 06.03.1981 ರಂದು ಕನಕಪುರ ತಾಲೂಕು ಉಯ್ಯಂಬಳ್ಳಿ ಹೋಬಳಿ, ಏಳಗಳ್ಳಿ ಗ್ರಾಮದಲ್ಲಿ ಮರಣ ಹೊಂದಿದ್ದು ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಪ್ರಕರಣವನು ಸಲ್ಪಿಸಿದು ಇವರ ಮರಣ ದಿನಾಂಕದ ಬಗೆ. ಯಾರಾದಾದರು ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರಿ ಕೊಟ ವಕೀಲರ ಮುಖಾಂತರವಾಗಲೀನ್ನಾಯಾಲಯ ನಿಗದಿ ಪಡಿಸಿದ ದಿನಾಂಕದಂದು ಅಂದರೆ ದಿನಾಂಕ: 13.06.2024 ರ ಬೆಳಿಗ 11 ಗಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರ ಸಲ್ಲಿಸತಕ್ರದು ತಪಿದ್ದಲ್ಲಿ, ಯಾರದ್ದು ತಕರಾರು ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರಿಸಿ ಇತ್ಯರ್ಥಗೊಳಿಸಲಾಗುವುದು. ದಿನಾಂಕ: 21/05/2024 ರಂದು ಸ್ವ-ಹಸ್ತಾಕ್ಷರ ಮತ್ತು

ನ್ಯಾ ಯಾಲಯದ ಮೊಹರಿನೊಂದಿಗೆ ನೀಡಲಾಗಿದೆ. ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಶೀರಸೆದಾರರು ಮಾನ್ಯ ಪ್ರಧಾನ ಕಿರಿಯ ಶ್ರೇಣಿ ಸಿವಿಲ್ ನ್ನಾಯಾಧೀಶರು ಮತ್ತು

ಜೆ.ಎಂ.ಎಸ್.ನ್ಯಾಯಾಲಯ ಕನಕಪುರ ಅರ್ಜಿದಾರರ ಪರ ವಕೀಲರು ಗಿರೀಶ್ ಕುಮಾರ್.ಎನ್. ವಕೀಲರು, ಕನಕಪುರ ಟೌನ್ ದಿನಾಂಕ: 21-05-2024 ಕನಕಪುರ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ದ ಶಾಸಕ ಬಾಲಕೃಷ್ಣ ವಾಗ್ದಾಳಿ

ಸಿಡಿ ಮಾಡಿದ್ದು ಜೆಡಿಎಸ್ನವರು

ಬೆಂಗಳೂರು: ಸಿ.ಡಿ ಮಾಡಿಕೊಂಡಿದ್ದು ಜೆಡಿಎಸ್ನವರು; ಅದನ್ನು ಬಹಿರಂಗಗೊಳಿಸಿದು ಬಿಜೆಪಿಯವರು. ಆದರೆ ಕಾಂಗ್ರೆಸ್ನವರನ್ನು ವಿಲನ್ ಮಾಡುತ್ತಿರುವುದೇಕೆ? ಇದ್ಯಾವ ನ್ಯಾಯ? ಎಂದು ಶಾಸಕ

ಬಾಲಕೃಷ್ಣ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಗೆ ಈ ರೀತಿ ಮಾಡುವಂತೆ ನಾವು ಹೇಳಿದ್ದವಾ? ಡಿ.ಕೆ ಶಿವಕುಮಾರ್ ಅವರು ಫೋನ್ ಮಾಡಿ ಪ್ರಜ್ವಲ್ ಗೆ ಸಿ.ಡಿ. ಮಾಡಲು ಹೇಳಿದ್ರಾ? ಅಥವಾ ನಾವು ರೂಮ್ನಲ್ಲಿ ನಿಂತು ವಿಡಿಯೊ ಮಾಡಿದ್ದೇವಾ?

ತಲೆಕೆಟ್ಟವರಂತೆ ಮಾತನಾಡುತ್ತಿ ದ್ದಾರೆ. ಕುಮಾರಸ್ವಾಮಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಹೊರತಾಗಿ ಬೇರೆ ಯಾರೂ ಕಾಣುತ್ತಿಲ್ಲ ಎಂದು ಟೀಕಿಸಿದರು. ಒಕ್ಕಲಿಗರ ನಾಯಕತ್ವ ಈ ಹಿಂದೆ ಜೆಡಿಎಸ್ನಲ್ಲಿತ್ತು. ಇದೀಗ ಅದು ಭಿದ್ರವಾಗಿದೆ. ಎಲ್ಲಾ ಪಕ್ಷದಲ್ಲೂ ಒಕ್ಕಲಿ ಗರು ಗುರುತಿಸಿಕೊಳ್ಳುತ್ತಿದ್ದಾರೆ. ಒಕ್ಕಲಿಗರ ಪ್ರಾಬಲ್ಯ ನಾಯಕತ್ವ ಈಗ ಕಾಂಗ್ರೆಸ್ನಲ್ಲಿದೆ. ಜೆಡಿಎಸ್ನವರು ಒಕ್ಕಲಿಗರ ನಾಯಕ ತ್ವವನ್ನು ಮೋದಿ ಪಾದಕ್ಕೆ ಅಡವಿಟ್ಟಿದ್ದಾರೆ. ಬಿಜೆಪಿಯವರು ಕುಮಾರಸ್ವಾಮಿ ಯನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡುವರೇ? ಕುಮಾರಸ್ವಾಮಿ ಅವರು ಇಷ್ಟು ದಿನ ಎರಡೂ ಕಡೆ ಬ್ಯಾಲೆನ್ಸ್ ಮಾಡಿ

ತನ್ನ ಮಗ, ತನ್ನ ಮೊಮ್ಮಗ ಸಿಡಿ ಮಾಡಿರುವ ಬಗ್ಗೆ ಗೊತ್ತಿದ್ದರೂ ಅವರಿಗೆ ಪುತ್ರ ಹಾಗೂ ಮೊಮ್ಮಗನ ವ್ಯಾಮೋಹ ಯಾಕೆ ಬೇಕಿತ್ತು? ಅವನಿಗೆ ಯಾಕೆ ಟಿಕೆಟ್ ಕೊಟ್ಟರು. ಟಿಕೆಟ್ ಕೊಡದಿದ್ದರೆ ಇದ್ಯಾವುದೂ ಆಚೆ ಬರುತ್ತಿರಲಿಲ್ಲ. ಈ ಬಗ್ಗೆ ಅಮಿತ್ ಶಾ ಅವರೇ ಹೇಳಿ, ಟಿಕೆಟ್ ನೀಡಬೇಡಿ ಎಂದು ಹೇಳಿದ್ದಾರೆ. ಆದರೂ ದೇವೇಗೌಡರಿಗೆ ಆ ರೀತಿ ವ್ಯಾಮೋಹವೇಕೆ? ಕಾರ್ಯಕರ್ತನಿಗೆ ಟಿಕೆಟ್ ನೀಡಿ ಗೆಲ್ಪಿಸಿಕೊಳ್ಳಬಹುದಿತ್ತಲ್ಲವೇ?

– ಎಚ್.ಸಿ. ಬಾಲಕೃಷ್ಣ, ಶಾಸಕ

ಸಿಎಂ ಆಗುತ್ತಿದ್ದರು. ಈಗ ಬಿಜೆಪಿಯಲ್ಲಿ ಅದೆಲ್ಲಾ ನಡೆಯುವುದಿಲ್ಲ ಎಂದು ವ್ಯಂಗ್ಯವಾಡಿದರು.


ಡಿಕೆಶಿ ಹೆಸರು ಪ್ರಸ್ತಾಪವೇಕೆ?: ಡಿ.ಕೆ. ಶಿವಕುಮಾರ್ ಎಲ್ಲಿ ನಾಯಕರಾಗುತ್ತಾರೋ. ಒಕ್ಕಲಿಗರು ಎಲ್ಲಿ ಅವರ ಪರ ವಾಲುತ್ತಾರೋ, ಎಲ್ಲಿ ತನ್ನ ನಾಯಕತ್ಪಕ್ಕೆ ಕುತ್ತು ಬರುತ್ತದೋ ಎಂಬ ಕಾರಣಕ್ಕೆ ಕುಮಾರಸ್ವಾಮಿ ಅವರು ಪದೇಪದೆ ಶಿವಕುಮಾರ್ ಹೆಸರು ಹೇಳುತ್ತಿದ್ದಾರೆ. ಶಿವರಾಮೇಗೌಡ ಅವರು ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ. ಅಲ್ಲಿ ಶಿವಕುಮಾರ್ ಅವರ ಹೆಸರು ಪ್ರಸ್ತಾಪ ಮಾಡು ವುದೇಕೆ? ಪ್ರತಿಮಾತಿಗೂ ಕುಮಾರಸಾಮಿ ಅವರು ಡಿ.ಕೆ. ಶಿವ ಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಇದ್ಯಾವ ನ್ಯಾಯ ಎಂದರು.

ಚಪ್ಪಲಿಯಲ್ಲಿ ಹೊಡೆಯೋಕೆ ಬರುತ್ತೆ

ಶಿವರಾಮೇಗೌಡರು ಅವರು ಏನೇನೋ ಮಾಡಿಕೊಂಡರೆ ಡಿಕೆಶಿ ಹೆಸರು ಹೇಳುವುದೇಕೆ? ಜೆಡಿಎಸ್ ನಾಯಕರು ಶಿವಕುಮಾರ್ ಅವರ ಭಾವಚಿತ್ರ ಸುಡುವುದನ್ನು ನೋಡುತ್ತಿದ್ದೇವೆ. ನಾವು ತಾಳ್ಮೆಯಿಂದ ಇದ್ದೇವೆ. ನಾವು ಮನಸ್ಸು ಮಾಡಿದರೆ ಎಲ್ಲರ ಭಾವಚಿತ್ರ ಸುಡಬಹುದು. ಯಾರು ತಪ್ಪು ಮಾಡಿದ್ದಾರೆ ಅವರ ಫೋಟೊ ಸುಡಲಿ. ಇದೇ ರೀತಿ ಮುಂದುವರಿದರೆ ನಾವು ಉತ್ತರ ನೀಡುತ್ತೇವೆ. ಕಾಂಗ್ರೆಸ್ ನವರು ಬಳೆತೊಟ್ಟುಕೊಂಡು ಕೂತಿಲ್ಲ. ನಾವು ಏನು ಮಾಡಬೇಕೋ ಮಾಡಲು ಸಿದ್ದವಿದ್ದೇವೆ. ಶಿವಕುಮಾರ್ ಅವರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದಂತೆ ನಾವು ಕುಮಾರಸ್ವಾಮಿ ಅವರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆಯಬಹುದಲ್ಲವೇ? ಅದು ದೊಡ್ಡತನವೇ? ಅದನ್ನು ಮಾಡಲು ಅವರ ಶಿಷ್ಯರಿಗೆ ಹೇಳಿಕೊಡುತ್ತಾರಾ? ಅವರ ಫೋಟೊಗೆ ಹೊಡೆಯಲು ನಮಗೆ ಬರುವುದಿಲ್ಲವೇ? ಪ್ರಕರಣದಲ್ಲಿ ಎಸ್ಐಟಿ ತನಿಖೆ ಮಾಡುತ್ತಿದ್ದು, ವರದಿ ಬರುತ್ತದೆ. ನಂತರ ನ್ಯಾಯಾಲಯವಿದೆ. ಅವರ ಹೋರಾಟ ನ್ಯಾಯಾಲಯದಲ್ಲಿ ಮಾಡಲಿ ಎಂದು ವಾಗ್ತಾಳಿ

ರೇವ್ಪಾರ್ಟಿ ಪ್ರಕರಣದಲ್ಲಿ ಐವರ ಬಂಧನ: ಬಿ.ದಯಾನಂದ್

ರೇವ್ ಪಾರ್ಟಿ ನಡೆಸಿದ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ ಎಂದು



ಮಂಗಳವಾರ ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ರೇವ್ ಪಾರ್ಟಿಯಲ್ಲಿ ತೆಲುಗಿನ ಪೋಷಕ ನಟಿ

ಸಹ ಭಾಗಿಯಾಗಿದ್ದರು. ಆದರೆ, ಯಾವುದೇ ಜನಪ್ರತಿಧಿಗಳು ಭಾಗಿಯಾಗಿರಲಿಲ್ಲ.

ಪೊಲೀಸರು, ಸ್ಥಳೀಯ ಪೊಲೀಸರೊಂದಿಗೆ ಸೇರಿ ದಾಳಿ ನಡೆಸಿದ್ದಾರೆ. ಮಾದಕ ವಸ್ತು ಪತ್ರೆಗೆ ತರಬೇತಿ ಪಡೆದಿರುವ ಶ್ವಾನದಳದ ನೆರವು ಪಡೆಯಲಾಗಿದೆ. ನೂರಕ್ಕೂ ಅಧಿಕ ಜನ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ದಾಳಿ ವೇಳೆ ಮಾದಕ ಪದಾರ್ಥಗಳು ಪತ್ರೆಯಾಗಿವೆ.

ಕೆಲವರು ಬಳಸುತ್ತಿದ್ದ ಮಾದಕ ಪದಾರ್ಥಗಳನ್ನು ಸ್ವಿಮ್ಮಿಂಗ್ ಪೂಲ್ ಮತ್ತಿತರ ಕಡೆ ಎಸೆದಿದ್ದಾರೆ. ಘಟನೆ ಸಂಬಂಧ ಎಲೆಕ್ಕಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ. ಘಟನಾ ಸ್ಥಳದ

ಬೆಂಗಳೂರು ಗ್ರಾಮಾಂತರದ ಹೆಬ್ಬಗೋಡಿ ಠಾಣಾ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಅಲ್ಲಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದರು.

ದಾಳಿ ಸಂದರ್ಭದಲ್ಲಿ ಪೋಷಕ ನಟಿಯೊಬ್ಬರು ವಿಡಿಯೊ ಮಾಡಿರುವುದರ ಕುರಿತು 'ಅವರು ಯಾವ ಸಂದರ್ಭದಲ್ಲಿ ವಿಡಿಯೊ ಮಾಡಿದ್ದಾರೆ ಎಂಬುದು ಗೊತ್ತಿಲ್ಲ, ಆ ಬಗ್ಗೆ ಸಹ ತನಿಖೆ ಮಾಡಲಾಗುತ್ತಿದೆ. ಅಲ್ಲದೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು, ಅದರ ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಸ್ವಾಧೀನ ಸೂಚನೆ (ಸ್ಥಿರ ಆಸ್ತಿಗಾಗಿ)

ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (CIN:L65922DL2005PLC136029) ನ ಅಧಿಕಾರ ಕೊಟ್ಟಿರುವ ಅಧಿಕಾರಿಯ ಹಸ್ತಾಕ್ಷರವಿರುವ ಐಹಿಕತೆ ಮತ್ತು ಪುನರ್ ನಿರ್ಮಾಣ ಮತ್ತು ಫೈನಾನ್ಸ್ ನ ಸಾಲ ತೀರಿಸಲು ಇರುವ ಸ್ವತ್ತು ಮತ್ತು ಎನ್ಫೊರ್್ಫಿಮೆಂಟ್ ಅಫ್ ಸೆಕ್ಯೂರಿಟಿಸ್ ಆಕ್ಟ್ರ್2002 ಮತ್ತು ಅಧಿಕಾರದ ಪ್ರಯೋಗ ಮಾಡುವಿಕೆಯ ಸೆಕ್ಷನ್ 13 (12) ನಿಯಮ 3 ರ ಸೆಕ್ಯೂರಿಟಿಸ್ (ಎನ್ಪೊರ್್ನ್ಮಾಎಟ್) ನಿಯಮ, 2002 ದೊಂದಿಗೆ ಓದಿರಿ. ಬೇಡಿಕಯ ಸೂಚನೆ ಮುಲಕ ಪ್ರಕಟಿಸಿದ ತಾರೀಖು <mark>16.01.2024</mark> ರಂದು ಕರೆದು ಸಾಲಗಾರ **ನಫೀಸ್ ಫಾತಿಮಾ (ಸಹ-ಸಾಲಗಾರರು, ದಿ.** ಸೈಯದ್ ಅಲ್ಕಾಫ್ ಹುಸ್ಸೇನ್ ರವರ ಪತ್ನಿ ಮತ್ತು ಅವರ ಕಾನೂನೀ ವಾರಸುದಾರರು), ಸೈಯದ್ ಐಮನ್ ಹುಸ್ಸೇನ್ (ದಿ. ಸೈಯದ್ ಅಲ್ಫಾಫ್ ಹುಸ್ಸೇನ್ ರವರ ಮಗ ಮತ್ತು ಅವರ ಕಾನೂನೀ ವಾರಸುದಾರರು), ಸೈಯದ್ ಫೌಜಾನ್ ಹುಸ್ಸೇನ್ (ದಿ. ಸೈಯದ್ ಅಲ್ತಾಫ್ ಹುಸ್ಸೇನ್ರವರ ಮಗ ಮತ್ತು ಅವರ ಕಾನೂನೀ ವಾರಸುದಾರರು) ಮತ್ತು ಹೀಬಾ ಹುಸ್ಸೇನ್ (ದಿ. ಸೈಯದ್ ಅಲ್ತಾಫ್ ಹುಸ್ಪೇನ್ ರವರ ಮಗಳು ಮತ್ತು ಅವರ ಕಾನೂನೀ ವಾರಸುದಾರರು) ನೋಟಿಸಿನಲ್ಲಿ ಹೇಳಿರುವಂತೆ ಮರುಪಾವತಿಸಬೇಕಾದ **ರೂ. 57,27,075.48 (ಐವತ್ತೇಳು ಲಕ್ಷ್ಮ ಇಪ್ಪತ್ತೇಳು ಸಾವಿರದ ಎಪ್ಪತ್ತೈದು ರೂಪಾಯಿ ಮತ್ತು ನಲವತ್ತೆಂಟು ಪೈಸೆ ಮಾತ್ರ)** ಸಾಲ ಖಾತೆ ನಂ. HHLMYS00399919 ಈ ಲೋನ್ ಅಕೌಂಟ್ ಗೆ ಸಂಬಂಧಿಸಿದಂತ, ಹೇಳಲಾಗಿರುವ ನೋಟಿಸ್ ನಿಮ್ಮನ್ನು ತಲುಪಿ 60 ದಿನಗಳಾಗುವುದರೊಳಗೆ 12.01.2024 ರ ವರೆಗಿನ ಮೊತ್ತ ಮತ್ತು ಅದರ ಮೇಲಿನ ಬಡ್ಡಿ

ಸಾಲಗಾರರು ಸಾಲ ಮರುಪಾವತಿಸಲು ವಿಫಲವಾದ ಕಾರಣ ಕೆಳಗೆ ತಿಳಿಸಿರುವ **ಆಸ್ತಿಯ ಸ್ವಾಧೀನ**ವನ್ನು ಅಧಿಕಾರ ಪ್ರಯೋಗ ಮಾಡುವ ಸೆಕ್ಷನ್ 13(4)ರ ಆಕ್ಕ್ ನ ನಿಯಮ 8 ರೂಂದಿಗೆ ಓದಿ ತಿಳಿಸಿರುವ ನಿಯಮದ ಪ್ರಕಾರ ದಿನಾಂಕ 16.05.2024 ರಂದು ಮಾಡಲಾಗಿದೆ ಎಂದು ಸಾಲಗಾರನಿಗೆ ಮತ್ತು ಸಾರ್ವಜನಿಕವಾಗಿ ತಿಳಿಯಪಡಿಸಲಾಗುವುದು.

ಪ್ರತ್ಯೇಕವಾಗಿ ಸಾಲಗಾರರಿಗೆ ಮತ್ತು ಸರ್ವಸಾಮಾನ್ಯವಾದ ಸಾರ್ವಜನಿಕರ ಎಚ್ಚರಿಕೆಗಾಗಿ ಯಾವುದೇ ತರಹದ ಅಸ್ತಿ ವ್ಯವಹಾರವು ಮಾಡದಿರಲು ಮತ್ತು ಆಸ್ತಿಯಲ್ಲಿನ ಯಾವುದೇ ವ್ಯವಹಾರವು **ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನ** ಬಾಕಿ ಇರುವ ಮೊತ್ತ ರೂ. 57,27,075.48 (ಐವತ್ತೇಳು ಲಕ್ಷ್ಣ ಇಪ್ಪಕ್ಷೇಳು ಸಾವಿರದ ಎಪ್ಪಕ್ತೈದು ರೂಪಾಯಿ ಮತ್ತು ನಲವತ್ತೆಂಟು ಪೈಸೆ ಮಾತ್ರ) 12.01.2024 ವರೆಗಿನ ಮೊತ್ತ ಮತ್ತು ಜೊತೆಗೆ ಅದರ ಮೇಲಿನ ಬಡ್ಡಿಗೆ

ಸೆಕ್ಯೂರ್ಡ್ ಆಸ್ತಿಗಳನ್ನು ರಿಡೀಮ್ ಮಾಡಲು ಉಪಲಬ್ದವಿರುವ ಸಮಯದ ಬಗ್ಗೆ ಸಾಲಗಾರರ ಗಮನವನ್ನು ಕಾಯ್ತೆಯ ಸೆಕ್ಷನ್ 13ರ ಉಪ-ಸೆಕ್ಷನ್ (8) ಪ್ರಾವಧಾನಗಳತ ಸೆಳೆಯಲಾಗುತದೆ

ಸ್ಥಿರಾಸ್ತಿಯ ವರ್ಣನೆ

ಎ–1 ಟೈಪ್ನ ಸಂಪೂರ್ಣ ಹೌಸ್ ನಂ. 8, ಇದರ ಅಳತೆ ಪೂರ್ವದಿಂದ ಪಶ್ಚಿಮಕ್ಕೆ 60 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 62 ಅಡಿ. ಇದರ ವಿಳಾಸ: 8ನೇ ಕ್ರಾಸ್, 2ನೇ ಮೇನ್, ಐಡಿಯಲ್ ಜಾವಾದ ಸಮೀಪ, ಯಾದವಗಿರಿ, ದೇವರಾಜ ಮೊಹಲ್ಲ (ವಾಣಿವಿಲಾಸ ಮೊಹಲ್ಲ), ಮೈಸೂರು – 570 008, ಕರ್ನಾಟಕ. ಇದರ ಗಡಿಗಳು ಹೀಗಿವೆ:

ಪೂರ್ವದಲ್ಲಿ : ರಸ್ತೆ ಉತ್ತರದಲ್ಲಿ : ಮಾಡೆಲ್ ಹೌಸ್ ನಂ. 07

ಸಂಖ್ಯೆ.

2. ಡೈಲ್ಯೂಟೆಡ್

ಸ್ಥಳ: ಬೆಂಗಳೂರು

ದಿನಾಂಕ: 20 ಮೇ 2024

ಪಶ್ಚಿಮದಲ್ಲಿ: ಮಾಡೆಲ್ ಹೌಸ್ ನಂ. 09 ದಕ್ಕಿಣದಲ್ಲಿ : ರಸ್ತೆ

ದಿನಾಂಕ : 16.05.2024

ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ : ಮೈಸೂರು

ಸ್ರಾಧೀನ ಸೂಚನೆ (ಸ್ಥಿರ ಆಸ್ತಿಗಾಗಿ)

ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (CIN:L65922DL2005PLC136029)

ಆಧಿಕಾರ ಕೊಟ್ಟಿರುವ ಅಧಿಕಾರಿಯ ಹಸ್ತಾಕ್ಷರವಿರುವ ಐಹಿಕತೆ ಮತ್ತು ಪುನರ್ ನಿರ್ಮಾಣ ಮತ್ತು ಫೈನಾನ ನ ಸಾಲ ತೀರಿಸಲು ಇರುವ ಸ್ವತ್ತು ಮತ್ತು ಎನ್ಪೊರ್್ಸ್ಮಮೆಂಟ್ ಆಫ್ ಸೆಕ್ಯೂರಿಟಿಸ್ ಆಕ್ಟ್ 2002 ಮತ್ತು ಅಧಿಕಾರದ ಪ್ರಯೋಗ ಮಾಡುವಿಕೆಯ ಸೆಕ್ಷನ್ 13 (12) ನಿಯಮ 3 ರ ಸೆಕ್ಯೂರಿಟಿಸ ಎನ್ಫೊರ್್ಮಾಮೆಂಟ್) ನಿಯಮ, 2002 ದೊಂದಿಗೆ ಓದಿರಿ. ಬೇಡಿಕಯ ಸೂಚನೆ ಮುಲಕ ಪ್ರಕಟಿಸಿಕ ತಾರೀಖು **15.02.2022** ರಂದು ಕರೆದು ಸಾಲಗಾರ **ಡಿ. ವಿಶಾಲ್ ಮತ್ತು ಡಿ. ಲಕ್ಸ್ಟಿ** ನೋಟಿಸಿನಲ್ಲಿ ಹೇಳಿರುವಂತೆ ಮರುಪಾವತಿಸಬೇಕಾದ **ರೂ. 39,94,724.14 (ಮೂವತ್ತೊಂಬತ್ತು ಲಕ್ಷ್ಮ ತೊಂಬತ್ನಾಲು ಸಾವಿರದ ಏಳುನೂರಾ ಇಪ್ಪತ್ನಾಲ್ಕು ರೂಪಾಯಿ ಮತ್ತು ಹದಿನಾಲ್ಕು ಪೈಸೆ ಮಾತ್ರ)** ಸಾಲ ಖಾತೆ ನಂ HLAPMYS00413420 ಈ ಲೋನ್ ಅಕೌಂಟ್ ಗೆ ಸಂಬಂಧಿಸಿದಂತ, ಹೇಳಲಾಗಿರುವ ನೋಟಿಸ ನಿಮ್ಮನ್ನು ತಲುಪಿ 60 ದಿನಗಳಾಗುವುದರೊಳಗೆ **14.02.2022** ರ ವರೆಗಿನ ಮೊತ್ತ ಮತ್ತು ಅದರ ಮೇಲಿಸ

ಸಾಲಗಾರರು ಸಾಲ ಮರುಪಾವತಿಸಲು ವಿಫಲವಾದ ಕಾರಣ ಕೆಳಗೆ ತಿಳಿಸಿರುವ **ಆಸ್ತಿಯ ಸ್ವಾಧೀನ**ವನ ಅಧಿಕಾರ ಪ್ರಯೋಗ ಮಾಡುವ ಸೆಕ್ಷನ್ 13(4)ರ ಆಕ್ಟ್ರ್ ನಿಯಮ 8 ರೂಂದಿಗೆ ಓದಿ ತಿಳಿಸಿರು ನಿಯಮದ ಪ್ರಕಾರ ದಿನಾಂಕ <mark>16.05.2024</mark> ರಂದು ಮಾಡಲಾಗಿದೆ ಎಂದು ಸಾಲಗಾರನಿಗೆ ಮತ ಸಾರ್ವಜನಿಕವಾಗಿ ತಿಳಿಯಪಡಿಸಲಾಗುವುದು.

ಪ್ರತ್ಯೇಕವಾಗಿ ಸಾಲಗಾರರಿಗೆ ಮತ್ತು ಸರ್ವಸಾಮಾನ್ಯವಾದ ಸಾರ್ವಜನಿಕರ ಎಚ್ಚರಿಕೆಗಾಗಿ ಯಾವುದೇ ತರಹದ ಆಸ್ತಿ ವ್ಯವಹಾರವು ಮಾಡದಿರಲು ಮತ್ತು ಆಸ್ತಿಯಲ್ಲಿನ ಯಾವುದೇ **ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನ** ಬಾಕಿ ಇರುವ ಮೊತ್ತ ರೂ. 39,94,724.14 (ಮೂವಕ್ತೊಂಬತ್ತು ಲಕ್ಷ್ಮ ತೊಂಬತ್ನಾಲ್ಕು ಸಾವಿರದ ಏಳುನೂರಾ ಇಪ್ಪತ್ನಾಲ್ಕು **ರೂಪಾಯಿ ಮತ್ತು ಹದಿನಾಲ್ಕು ಪೈಸೆ ಮಾತ್ರ) 14.02.2022** ವರೆಗಿನ ಮೊತ್ತ ಮತ್ತು ಜೊತೆಗೆ ಅದರ

ಸೆಕ್ಯೂರ್ಡ್ ಆಸ್ತಿಗಳನ್ನು ರಿಡೀಮ್ ಮಾಡಲು ಉಪಲಬ್ದವಿರುವ ಸಮಯದ ಬಗ್ಗೆ ಸಾಲಗಾರರ ಗಮನವನ್ನು ಕಾಯ್ದೆಯ ಸೆಕ್ಷನ್ 13ರ ಉಪ-ಸೆಕ್ಷನ್ (8) ಪ್ರಾವಧಾನಗಳತ್ತ ಸೆಳೆಯಲಾಗುತ್ತದೆ.

ಸ್ಥಿರಾಸ್ತಿಯ ವರ್ಣನೆ

ಈ ಮುಂದಿನ ಸಂಪೂರ್ಣ ಪ್ರಾಪರ್ಟಿ: ನಂ. 714 ಎಲ್-14, 715 ಎಲ್-15/1, ಎಲ್-15/1 ಎಲ್–15/2, ಎಲ್–15/3. ಇದರ ಅಳತೆ ಪೂರ್ವದಿಂದ ಪಶ್ಚಿಮಕ್ಕೆ 15.00 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 55.00 ಅಡಿ. ಇದರ ವಿಳಾಸ: 2ನೇ ಕ್ರಾಸ್, ಸೋಜೆ ಸ್ಪೀಟ್, ಲಷ್ವರ್ ಮೊಹಲ್ಲ, ಮೈಸೂರು. ಇದರ

ಪೂರ್ವದಲ್ಲಿ : ಎ. ವಿಶ್ವನಾಥ ಶೆಟ್ಟಿಯವರ ಪ್ರಾಪರ್ಟಿ ಪಶಿಮದಲಿ : ಕ್ಲಾಸ್, ಸೋಜಿ ಸೀಟ್ ಉತ್ತರದಲ್ಲಿ : ಎ. ವಿಶ್ವನಾಥ ಶೆಟ್ಟಿಯವರ ಪ್ರಾಪರ್ಟಿ

: 11 ಸೋಜಿಸ್ಟೀಟ್

ದಿನಾಂಕ: 16.05.2024 ಸ್ಥಳ

ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

ಅಧಿಕಾರವಿರುವ ಅಧಿಕಾ

31ನೇ ಮಾರ್ಚ್ 2024ರಂದು ಕೊನೆಗೊಳ್ಳುವ ಕೈಮಾಸಿ ಮತ್ತು ವಿಕ್ತ ವರ್ಷದ ಸಲುವಾಗಿ ಕನ್ಸಾಲಿಡೇಟೆಡ್ ಅಡಿಟೆಡ್ ಫೈನಾನೈಯಲ್ ಫಲಿತಾಂಶದ ಸ್ಟೇಟ್ ಮೆಂಟ್ ನ ಸಾರಾಂಶ

ಅಧಿಕಾರವಿರುವ ಅಧಿಕಾರಿ

ಎಸ್.ಜೆ.ಎಸ್. ಎಂಟರ್ಪೈಸಸ್ ಲಿಮಿಟೆಡ್

85/P6,ಕೆಂಗೇರಿ ಹೋಬಳಿ, ಬೆಂಗಳೂರು 560 082, ಕರ್ನಾಟಕ, ಭಾರತ ವೆಬ್ಸ್ಟ್ www.sjsindia.com l ಇ–ಮೇಲ್: compliance@sjsindia.com l ದೂರವಾಣೆ: +91 80 6194 0777 CIN: L51909KA2005PLC036601

(ಹಿಂದೆ ಎಸ್.ಜೆ.ಎಸ್. ಎಂಟರ್ಪ್ರೆಸಸ್ ಪ್ರವೇಟ್ ಲಿಮಿಟೆಡ್) **ಸೋಂದಾಯಿತ ಮತ್ತು ಕಾರ್ಪೊರೇಟ್ ಕಛೇರಿ:** ಆಗರ ಗ್ರಾಮದ ಸರ್ವೆ ಸಂಖ್ಯೆ 28/P16 ಮತ್ತು ಬಿ.ಎಮ್ ಕಾವಲ್ ಗ್ರಾಮದ ಸರ್ವೆ ಸಂಖ್ಯೆ

6.57

4.99

ತ್ರೆಮಾಸಿಕ ಕೊನೆಗೊಂಡಾಗ ವರ್ಷ ಮುಗಿದಾಗ 31 ಮಾರ್ಚ್ 2024 31 ಡಿಸೆಂಬರ್ 2023 31 ಮಾರ್ಚ್ 2023 31 ಮಾರ್ಚ್ 2024 31 ಮಾರ್ಚ್ 2023 ವಿವರಗಳು ಪರಿತೋಧಿಸಲಾಗಿದೆ ಲೆಕ್ಕಪರಿತೋಧನೆ ಮಾಡದ ಪರಿತೋಧಿಸಲಾಗಿದೆ ಪರಿತೋಧಿಸಲಾಗಿದೆ ಪರಿಶೋಧಿಸಲಾಗಿದೆ ಕಾರ್ಯಾಚರಣೆಗಳಿಂದ ಒಟ್ಟು ಆದಾಯ 1605.85 1.065.69 6278.00 4.330.49 ನಿವ್ವಳ ಲಾಭ ಅವಧಿಗೆ (ತೆರಿಗೆ ಅಸಾಧಾರಣ ವಸ್ತುಗಳು) 363.77 279.02 206.49 1126.49 911.70 ನಿವ್ವಳ ಲಾಭ ತೆರಿಗೆಗೆ ಮುಂಚಿನ ಅವಧಿಗೆ (ಅಸಾಧಾರಣ ವಸ್ತುಗಳ ನಂತರ] 363.77 279.02 206.49 1126.49 911.70 ತೆರಿಗೆಯ ನಂತರ ಹಾಗೂ ಅಪವಾದಾತ್ಮಕ(ಅಸಾಧಾರಣ) ಐಟಮ್'ಗಳ ನಂತರದ ಅವಧಿಗಾಗಿ ನಿವ್ವಳ ಲಾಭ 271.77 208.53 153.82 853.71 672.53 ಅವಧಿಗೆ ಒಟ್ಟು ಸಮಗ್ರ ಆದಾಯ ಅವಧಿಯ ಲಾಭ [(ತೆರಿಗೆ ನಂತರ) ಮತ್ತು ಇತರ ಸಮಗ್ರ ಆದಾಯ 206.52 153.91 868.75 666.80 (ತೆರಿಗೆ ನಂತರ)] 310.38 304.38 ಇಕ್ಕಿಟಿ ಶೇರ್ ಕ್ಯಾಪಿಟಲ್ 310.38 310.38 304.38 ಪ್ರತಿ ಶೇರ್ಗೆ ಗಳಿಕೆ (ತಲಾ -ರೂ.10/ ರ) ವಾರ್ಷಿಕಗೊಳಿಸಲಾಗಿದೆ ವಾರ್ಷಿಕಗೊಳಿಸಲಾಗಿದೆ 8.64 6.72 5.05 27.45 22.10 1. ಬ್ರೇಸಿಕ್

8.46

ಟಿಪ್ಪಣೆಗಳು

1. ಕಂಪನಿಯ ಪ್ರಮುಖ ಸ್ವತಂತ್ರ ಹಣಕಾಸು ಮಾಹಿತಿಯನ್ನು ಕೆಳಗೆ ನೀಡಲಾಗಿದೆ: (ಮಿಲಿಯನ್ ಗಳಲ್ಲಿ ರೂಪಾಯ ಪ್ರಮಾಸಿಕ ಕೊನೆಗೊಂಡಾಗ ವರ್ಷ ಮುಗಿದಾಗ						
ಕ್ರಮ ಸಂಖ್ಯೆ.		31 ಮಾರ್ಚ್ 2024		31 ಮಾರ್ಚ್ 2023	31 ಮಾರ್ಚ್ 2024	31 ಮಾರ್ಚ್ 2023
		ಪರಿಶೋಧಿಸಲಾಗಿದೆ	ಲೆಕ್ಕಪರಿಶೋಧನೆ ಮಾಡದ	ಪರಿಶೋಧಿಸಲಾಗಿದೆ	ಪರಿತೋಧಿಸಲಾಗಿದೆ	ಪರಿಶೋಧಿಸಲಾಗಿದೆ
1	ಕಾರ್ಯಾಚರಣೆಗಳಿಂದ ಒಟ್ಟು ಆದಾಯ	1022.59	910.52	693.55	3633.61	2,961.92
2	ತೆರಿಗೆಗೆ ಮುಂಚಿನ ಲಾಭ	239.68	219.55	158.04	885.56	786.96
3	ತೆರಿಗೆಯ ನಂತರದ ಲಾಭ	183.76	165.41	121.31	675.59	587.86
4	ಒಟ್ಟು ಸಮಗ್ರ ಆದಾಯ	206.84	164.17	121.81	691.60	581.03

31ನೇ ಮಾರ್ಚ್ 2024ರಂದು ಕೊನೆಗೊಳ್ಳುವ ತೈಮಾಸಿಕ ಮತ್ತು ವರ್ಷದ ಸಲುವಾಗಿ ಈ ಮೇಲಿನ ಕನ್ ಸಾಲಿಡೇಟೆಡ್ ಮತ್ತು ಸ್ಟ್ಯಾಂಡ್ ಅಲೋನ್ ಅಡಿಟೆಡ್ ವಿತ್ತ ಫಲಿತಾಂಶಗಳನ್ನು, ಅಡಿಟ್ ಸಮಿತಿಯು ಪುನರಾವಲೋಕನೆ ಮಾಡಿದ ಮತ್ತು ಬಳಿಕ 20 ಮೇ 2024ರಂದು ಜರಗಿದ ಆಯಾಯ ಸಭೆಯಲ್ಲಿ ನಿರ್ದೇಶಕರ ಮಂಡಳಿಯಿಂದ ಅನುಮೋದಿಸಲ್ಪಟ್ಟಿದೆ. ಈ ಮೇಲಿನದ್ದು, ಸೆಬಿ ನಿಯಂತ್ರಣ 33ರಡಿಯಲ್ಲಿ (ಲಿಸ್ಟಿಂಗ್ ಆಬ್ಬಿಗೇಶನ್ನ್ ಮತ್ತು ಡಿಸ್ಕ್ಲೊಶರ್ಸ್ ಅಪಕ್ಷಕತೆಗಳು) ತಿದ್ದುಪಡಿ ಮಾಡಲಾದಂತೆ ನಿಯಂತ್ರಣಗಳು, 2015, ಸ್ಟಾಕ್ ಎಕ್ಟ್ ಟೇಂಜ್ ಗಳಗೆ ಸಲ್ಲಿಸಲಾದ ಅಡಿಟೆಡ್ ತೈಮಾಸಿಕ ಮತ್ತು

ವಾರ್ಷಿಕವಾಗಿ ಕೊನೆಗೊಂಡ ವಿತ್ತ ಫಲಿತಾಂಶಗಳ ಸಾರಾಂಶವಾಗಿದೆ. ವಿವರವಾದ ಲಕ್ಕಪರಿಕೊಂದನೆಯಲ್ಲದ ತೈಮಾಸಿಕ ಹಣಕಾಸು ಫಲಿತಾಂಶಗಳು ಬಿಎಸ್ಇ ಲಿಮಿಟೆಡ್ ನ ವೆಬ್ ಸೈಟ್ <u>www.bseindia.com</u> ನಲ್ಲಿ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ವೆಬ್ ಸೈಟ್ <u>www.nseindia.com</u> ನಲ್ಲಿ ಮತ್ತು ಕಂಪೆನಿಯ ವೆಬ್ ಸೈಟ್ <u>www.sjsindia.com</u> ನಲ್ಲಿಯೂ ಲಭ್ಯವಿದೆ. ಎಸ್.ಜೆ.ಎಸ್. ಎಂಟರ್ಪ್ರೆಸಸ್ ಲಿಮಿಟೆಡ್ನ

ನಿರ್ದೇಶಕರ ಮಂಡಳಿಯ ಪರವಾಗಿ ಸಹಿ/–

ಕೆ ಎ ಜೋಸೆಪ್ **ಮ್ಯಾನೇಜಿಂಗ್ ಡೈರೆಕ್ಟರ್** ಡಿನ್: 00784084

21.81

ಮೇ 23ಕ್ಕೆ ಮಾಂಸ ಮಾರಾಟ ನಿಷೇಧ

ಬೆಂಗಳೂರು: ನಗರದಲ್ಲಿ ಬುದ್ದ ಪೂರ್ಣಿಮಾ ಹಿನ್ನೆಲೆ ಮೇ 23 ರಂದು ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಈ ಬಗ್ಗೆ ಬಿಬಿಎಂಪಿ ಹೊರಡಿಸಿದೆ. ಗುರುವಾರದಂದು ಪೂರ್ಣಿಮಾ ಆಚರಿಸಲಾಗುತ್ತಿದೆ. ಈ ಪವಿತ್ರ ದಿನದ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸಾಯಿ ಖಾನೆಯಲ್ಲಿ ಪ್ರಾಣಿವಧೆ ಮಾಡಬಾರದು.

ಮಾರಾಟ ಮಳಿಗೆಗಳಲ್ಲಿ ಮಾಂಸ

ಮಾರಾಟವನ್ನು ಸಂಪೂರ್ಣವಾಗಿ

ನಿಷೇಧಿಸಬೇಕು ಎಂದು ಜಂಟಿ

ನಿರ್ದೇಶಕರು(ಪಶುಪಾಲನೆ)

ಸೂಚನೆ ನೀಡಿದ್ದಾರೆ.

Public at large is hereby informed that my clien Bhavya R. is the owner of Property bearing E Katha No. 151900701900100465, situated a Narasapura Village, Narasapura Hobli, Kolar Taluk, H. L. No. 439, measuring East to west 7.62 mtrs and North to South 23.4696 mtrs, totally 178.84 sq mtrs, along with 92.90 mtrs of 178.84 sq mtrs, along with 92.90 mtrs or Kallichapadi roofing with all civic amenities and bounded on: East by:Property belongs to Susheela, West by:Road, North by:Vacant, South by: Vacant. Wherein, the property was purchased by Sri. Y. Munivenkatappa from its previous owner Sampath Kumar under the sale deed date 5/5/1986 vide regd. as doc. No. 396/1986-87 After the death of Sri. Y. Munivenkatappa and his one of the son i.e. M. Murali the property was duly conveyed by his Legal heirs i.e. M con veyed by his Legal heirs i.e. M Nagarathnamma, Vanajakshi N.M. Manjunath M M. Durgapriya (minor rep. by their Grandmothe Smt. Nagarathnamma and Smt. Veena in favour of Smt. Bhavya R. under the sale deed dated 16/12/2023 vide regd. as doc. No. 7998/2023-24.
Smt. Bhavya R. our abovementioned client who will mortgage the said immovable property for bonafide requirements to Motilal Oswal Home Finance Ltd. Whosoever is having any objection the said mortgage or anyone has claim or right for the said mortgage or anyone has claim or right for the said mortgage or anyone has claim or right o interest in the property shall contact the ndersigned with the objection within 07 day ailing which it shall be presumed

K.S. Ravi, ADVOCATE & LEGAL CONSULTANT
OFFICE# 53/1, 1th Floor, Guttahalli Main Road, D.T. Street,
8th Cross, Malleshwaram, Bangalore – 560 003, Email:
raviksadvocate@gmail.com, Mobile: 99450 00789

PUBLIC NOTICE Public are informed that, my client Leelavathi M.

had lost the Original documents of 1). Sale Dee dated 11/2/1999 executed by G.A. Amaranaraya n favour of Smt. Priya Margavi vide regd. as doo No. 3041/1998-99. If any person/s firm compan institution or organization has any claim ar holding the afore mentioned document, they ma contact the undersigned in writing within 7 day from the date of this notice failing which it will b ned that there are no claims. SCHEDULE: All that piece & parcel of propert

bearing Assessment No. 144/138, E-Katha No. 5733575620, Muddagangamma Layout Vinayakanagara, Purasabhe, Gouribidanur Tow neasuring East to West 30 feet North to South 4 by: Property belongs to D. Amaranarayan, Nort by: Municipal Road, South by: Municipal Road, KSR Associates . ADVOCATES & LEGAL CONSULTANTS OFFICE# 53/1, 1th Floor, Guttahalli Main Road, D.T. Street. 8th Cross, Malleshwaram, Bangalore - 560 003, Email: raviksadvocate@gmail.com, Mobile: 99450 00789

PUBLIC NOTICE My client Mrs. SYEDA NOOR ZEHRA

W/o. M.A. Shariff, aged about 74 years residing at No. 265, 37th 'B' Cross, 9th Block Jayanagar, Bengaluru-560 069 is the absolute owner in possession of the schedule property. My client has lost the original registered sale deed dated 25-08 1983 which is registered as docume No. 792/1990-91, Volume 3061, pages 83 to 84 in the office of the Sub-Registra Jayanagar, Bangalore City pertaining t the schedule property during transit fo which a complaint is lodged with the urisdictional police bearing SL No.1050226 lated 13-05-2024.

SCHEDULE All that piece and parcel of Site No. 265, Block No. IX in Jayanagar Extension, measuring Eas to West 33 feet, North to South 30 feet gether with all rights, appurtenances hatsoever whether underneath or abov ne surface bounded on the:-East by: Site No. 264, West by: Site No. 266

North by: Site No. 250, South by: Road SYED JUNED AHMED, Advocate,

No. 20/1, Fifth Floor, 9 th Main, 3rd Block Jayanagar, Bangalore-560 011